


ನೀನಾಸಮ್ಮ ಸಂಸ್ಕೃತಿ ಶಿಬಿರ:

ಅಕ್ಷೋಭರ್ ರಣಜಿತ್



ನೀನಾಸಮ್ಮನ ಅಧ್ಯಕ್ಷರೂ ಸಹಕಾರೀ ಧುರೀಣರೂ ಆಗಿದ್ದ

ಶ್ರೀ. ಕೆ.ಎಸ್. ನಾರಾಯಣ ರಾಘ್ವ

ಅವರು ಇತ್ತೀಚೆಗೆ ರಸ್ತೆ ಅಪಘಾತವೊಂದರಲ್ಲಿ ಮೃತರಾಗಿದ್ದಾರೆ.

ಅವರಿಗೆ ನೀನಾಸಮ್ಮ

ಶ್ರದ್ಧಾಂಜಲಿ

ಕಳೆದ ಇಟ ವರ್ಷಗಳಿಂದ ನೀನಾಸಮ್ಮ ಪ್ರತಿ ಅಕ್ಷೋಭರ್‌ನಲ್ಲಿ ಚಲನಚಿತ್ರ-ಸಂಸ್ಕೃತಿ ಶಿಬಿರಗಳನ್ನು ನಡೆಸುತ್ತ ಬಂದಿದೆ. ಈ ವರ್ಷದ ಸಂಸ್ಕೃತಿ ಶಿಬಿರವು ಅದೇ ವಾದರಿಯಲ್ಲಿ ಯೋಜಿತವಾಗಿದ್ದು, ಅಕ್ಷೋಭರ್ ಗಂರಿಂದ ಇಟರವರೆಗೆ ನಡೆಯುತ್ತದೆ.

ಈ ಶಿಬಿರದಲ್ಲಿ ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ, ಚಲನಚಿತ್ರ ಮುಂತಾದ ಸಾಂಸ್ಕೃತಿಕ ವಾದ್ಯಮಾರ್ಗ ಸ್ವರೂಪ, ವ್ಯಾಯಿಕ್, ವೀರಾಂಸ, ವಿಮರ್ಶೆ, ಈ ವಾದ್ಯಮಾರ್ಗ ಪರಸ್ಪರ ಸಂಬಂಧ ಹಾಗೂ ಒಟ್ಟು ಸಮಾಜದೊಂದಿಗೆ ಸಂಸ್ಕೃತಿಯ ಸಂಪರ್ಕ – ಈ ವಿಷಯಗಳ ಬಗ್ಗೆ ಅಭಿಜ್ಞಾನ, ಚರ್ಚೆ, ವಿಚಾರವಿನಿಮಯ ನಡೆಯುತ್ತದೆ. ಜರ್ನಿಗೆ ಪ್ರತಿದಿನ ಸಂಜಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉತ್ಪನ್ನ ನಡೆಯುತ್ತದೆ. ಶಿಬಿರ ತ್ವರಿತವಾಗಿವುದು ಒಟ್ಟು ಕಾರ್ಯಕ್ರಮದ ಸ್ಥಳ ಸ್ವರೂಪವನ್ನು ಪರಿಚಯಿಸುವ ಕಿರು ಅಧಿವೇಶನದಿಂದ. ಆಮೇಲೆನ ದಿನಗಳಲ್ಲಿ ರಂಗಭೂಮಿಯ ಬಗ್ಗೆ, ಸಂಗೀತ-ನೃತ್ಯ ವಾದ್ಯಮಾರ್ಗ ಬಗ್ಗೆ, ಸಾಹಿತ್ಯದ ವಿಧಿ ಪ್ರಕಾರಗಳ ಬಗ್ಗೆ, ಚಲನಚಿತ್ರ ಸಹಿತ ನಡೆಯುತ್ತದೆಯ ಬಗ್ಗೆ ಮತ್ತು ಒಟ್ಟು ಸಂಸ್ಕೃತಿ-ಸಂಪರ್ಕದ ಪ್ರತ್ಯೇಕಿಸುವ ಬಗ್ಗೆ ಶಿಬಿರ ನಡೆಯುವಾಗಲೂ ಆಯಾ ವಾದ್ಯಮಾರ್ಗ ಆಯ್ದ ಕೃತಿಗಳನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲಾಗುತ್ತದೆ. ಶಿಬಿರ ಪ್ರತಿನಿಷ್ಠೆ ಬೆಳಿಗ್ಗೆ ಇಗಂಟೆಯಿಂದ ಇಗಂಟೆ ಹಾಗೂ ಮಧ್ಯಾಹ್ನ ಏಂಬಿಂದ ಇರತನಕ ನಡೆಯುತ್ತದೆ. ಇದಲ್ಲದೆ ಪ್ರತಿದಿನ ಸಂಜಿ ರಂಗ ಪ್ರದರ್ಶನಗಳು (ತಿರುಗಾಟ ಇರ ಪ್ರಥಮ ಪ್ರದರ್ಶನಗಳು), ಸಂಗೀತ, ನೃತ್ಯ ಇತ್ಯಾದಿ ಕಾರ್ಯಕ್ರಮಗಳು – ಶಿಬಿರಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ನಡೆಯುತ್ತವೆ.

ಶಿಬಿರಾರ್ಥಿಗಳ ಉಂಟೋವಚಾರಗಳಿಗಾಗಿ ನಿಗದಿಪಡಿಸಿದ ಶುಲ್ಕ ರೂ. ೫೦೦=೦೦.

ಆಸಕ್ತ ಅಭ್ಯರ್ಥಿಗಳು ತಾ.ಎಂ ಸೆಪ್ಪೆಂಬರ್ ಇರೋಳಗೆ ಅಭ್ಯರ್ಥಿತ್ವ ಕಲೆಸಬೇಕು.

ಸಂಪರ್ಕಿಸಬೇಕಾದ ವಿಳಾಸ:

ನೀನಾಸಮ್ಮ ಸಂಸ್ಕೃತಿ ಶಿಬಿರ ಇಂ, ಹೆಗ್ಲೋಡ್, ಸಾಗರ ಕನಾಟಕ ೫೬೨ ೪೦೨.

ನನ್ನ ಕನ್ನಡ ಜಗತ್ತು

ಕೆ.ವಿ. ಸುಭ್ರಿಂದ್ರ

ದೇಹಲಿಯೋಳಗೇ ಇದ್ದೂ ಇದು ದೇಹಲಿಯಲ್ಲ ಎನ್ನಿಸುವಂಥ ತಮ್ಮ ಸುಂದರ ‘ಸಂಸ್ಕೃತಿ ಗ್ರಾಮ’ ದಲ್ಲಿ ಈ ಪುಟ್ಟಿ ಮಿತ್ರ ಕೊಟಪನ್ನು ಏರ್ಪಡಿಸಿ ಓಂಪ್ರಕಾಶೋಚಿಯವರು ನನಗೆ ಅಪೂರ್ವವಾದ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅವರಿಗೆ ನಾನು ಖುಸಿ. ಯಾವ ಸಾಂಪ್ರದಾಯಿಕರೆಯಿಲ್ಲದೆ ಇಲ್ಲಿ ನಾವು ಏರಾಮವಾಗಿ ಮಾತುಕರೆಯಾದಬಹುದೆಂದೂ ಮಾತುಕರೆಗೆ ಭಾಲನೆ ಕೊಡಲಿಕ್ಕಾಗಿ ಪ್ರಾರಂಭದಲ್ಲಿ ನಾನು ಒಂದು ಟಿಪ್ಪಣಿಯನ್ನು ಮಂಡಿಸಬೇಕೆಂದೂ ಅವರು ಸೂಚಿಸಿದರು. ಒಷ್ಟಿಕೊಂಡೆ. ತಟ್ಟನೆ, ‘ಕನ್ನಡದ ಬಗ್ಗೆಯೇ ಮಾತಾಡುತ್ತೇನೆ’ ಅಂತಲೂ ಹೇಳಿದೆ. ‘ಕನ್ನಡ’ದ ವಿಷಯವಾಗಿ ಮಾತಾಡುತ್ತೇನೆಂದು ತಟ್ಟನೆ ಅನ್ಯೇಚಿಕವಾಗಿ ಹೇಳಲು ಅದಾವ ನನ್ನ ಬಳಗಿನ ಒತ್ತಡ ಕಾರಣವಿದ್ದಿಂಥು ಅಂತ ಯೋಳಿಸುತ್ತೇನೆ. ನನಗೆ ಸಲೀಸಾಗಿ ಬರುವ ಭಾಷೆ ಇದೊಂದೇ ಆಗಿರುವ ಕಾರಣ ಕನ್ನಡದಲ್ಲಿ ಮಾತನಾಡಲು ನನಗೆ ಯಾವತ್ತೂ ಖುಶಿಯೇ. ಆದರೆ ಇಲ್ಲಿ ಕನ್ನಡದಲ್ಲಿ ಪಾತಾಡಲು ಸಾಧ್ಯವಿಲ್ಲವಾಗಿದ್ದ ಕಾರಣ ಕನ್ನಡದ ಬಗ್ಗೆಯಾದರೂ ಮಾತಾಡ ಬಹುದಲ್ಲ, ಅಂತ ನನಗೆ ಅನ್ವಯಿಸಿರೆಬೇಕು. ಅಥವಾ ಏನೇ ಮಾತನಾಡಲಿ ಯಾವುದೇ ಭಾಷೆಯಲ್ಲಿ ಮಾತನಾಡಲಿ, ವಾಸ್ತವವಾಗಿ ನಾನು ಮಾತಾಡುವುದೆಲ್ಲಾ ಕನ್ನಡದಲ್ಲಿಯೇ ಮತ್ತು ಕನ್ನಡದ ಬಗ್ಗೆಯೇ ಎಂದರೂ ತಪ್ಪಾಗಲಿಕ್ಕಿಲ್ಲ.

ಅಭಾನಕವಾಗಿ ಈ ಜಗತ್ತಿಗೆ ನಾನು ಒಂದುಬಿಡ್ಡಾಗ, ನನ್ನ ತಾಯಿ ಮತ್ತು ಬಳಿ ಬಳಗದವರು ನನ್ನ ಶುಟಿಗಳೊಳಕ್ಕೆ ಕನ್ನಡ ಶಬ್ದಗಳನ್ನುದಿಸಿ, ಆ ಶಬ್ದಗಳ ಮೂಲಕವೇ ನನ್ನ ಮನಸ್ಸು ನಿರಾನವಾಗಿ ಈ ಜಗತ್ತಿಮ್ಮೆ ಗ್ರೇಹಿಸುವಹಾಗೆ ಮಾಡಿದರು. ಶಬ್ದಗಳು ನನಗೆ ಹೆಸರುಗಳನ್ನು ಕೊಟ್ಟವು; ಹೆಸರುಗಳು ಆಕಾರಗಳನ್ನು ಮೂಡಿಸಿದವು; ಈ ಆಕೃತಿಗಳೇ ಈ ಆಕೃತಿಗಳನ್ನು ಕಲ್ಪಿಸಿದ ಕನ್ನಡ ಶಬ್ದಗಳೇ ನನ್ನ ಪ್ರಪಂಚ, ಇವೊತ್ತಿಗೂ. ಈ ಶಬ್ದಗಳಿಲ್ಲದಿದ್ದರೆ ಗ್ರಹಿಕೆಯೇ ಇಲ್ಲವಲ್ಲ? ಪ್ರತಿಕ್ರಿಯೆಯೆಂಬುದೇ ಇಲ್ಲವಲ್ಲ? ಆಗ ನಾನು ಕಿವುಡ, ಕುರುಡ, ಮೂಕ, ಒಂದು ಕೆಲ್ಲ ಅಷ್ಟೇ. ಆಗ ಜಗತ್ತು ಎನ್ನುವುದೇ ಇಲ್ಲ.

ದೇಹಲಿಯ ಈ ದೂರದಿಂದ ಅಥವಾ ಭೂಮಿಯ ಇನ್ನೂ ದೂರದ ಇನ್ನಿತರ

ನೇಲೆಗಳಿಂದ ನಿಂತು ನೋಡುವಾಗ ನನ್ನ ಕನ್ನಡದ ನೆಲ, ನನ್ನ ಕನ್ನಡದ ಭಾಷೆ ಮುಂತಾದವು ಅದೆಷ್ಟು ಸಣ್ಣದಾಗಿ, ನಗ್ಣ್ಯವಾಗಿ ಕೂಡಾ ಕಂಡೀತು ಅಂತ ನಾನು ಉಂಟಿಸಬಲ್ಲೇ. ಭೂಮಿಗೋಲದ ಮೇಲೆ ಗುರುತಿಸಲು ಹೋದರೆ, ಘಟೋಬಾಲ್ ಚೆಂಡಿನ ಮೇಲೆ ಅಂಟಿಸಿರುವ ಒಂದು ಕಿರು ಅವರೆಬೀಳಿಯಹಾಗೆ ಕಾಣಿಸುತ್ತದೆ ನನ್ನ ಕನಾಂಟಿಕ. ಪ್ರಪಂಚದ ಹಲವಾರು ನೂರು ಭಾಷೆಗಳಲ್ಲಿ ಇದೂ ಒಂದು ಕಿರು ಭಾಷೆ ಅಷ್ಟೇ. ಈ ದೇಶದಲ್ಲೇ ನೋಡುವುದಾದರೂ ಇದರಹಾಗೆ ಬೆಳಿದು ನಿಂತಿರುವ ಹದಿನ್ನೆಂಬುತ್ತು ಇನ್ನಿತರ ಭಾಷೆಗಳು ಕಾಣಿಸುತ್ತವೆ. ಪ್ರಾಯಶಃ, ಇತ್ತೀಚಿನ ತನಕ ದೇಹಲಿಯಲ್ಲಿರುವ ಬಹುಜನರಿಗೆ ಕನ್ನಡವೆಂಬ ನುಡಿ ಮತ್ತು ನೆಲ ಇದೆಯೆನ್ನುವುದರೂ ಗೊತ್ತಿರಲಿಲ್ಲ. ಏಂದ್ದು ದಣ್ಣಣಕೆ ಕೆಳಗಿರುವ ಜನರಾಶಿಯವ್ಯಾ ‘ಮದ್ರಾಸಿ’ಯೆಂದೇ ಅವರ ತಿಳಿವಳಿಕೆಯಾಗಿತ್ತು.

ಹೊರಗಿನವರ ಮಾತಿರಲಿ, ಜಾಗತಿಕರೂ-ಜಗತ್ತಾಗ್ರಮಗಳಿಂಬ ಬಣ್ಣಬಣ್ಣದ ಚಿಕ್ಕೆವಾತುಗಳು ತಲೆಯವೇಲೇ ದಟ್ಟಿಯಿಸಿ ಹಾರಾಡುತ್ತಿರುವ ಇವತ್ತಿನ ಸಂದರ್ಭದಲ್ಲಿ, ನಮ್ಮ ವರೇ ಆದ ಹೊಸ ಯುವಕರು ಅಮೆರಿಕವೇ ಮತ್ತೊಂದೋ ಲಿಯಲಿಯಿಟ ಸ್ಪ್ರಗ್ಡ ಕಣಾಸು ಕನಸುಗಳನ್ನು ಕಣಾಕಿವಿಗಳಲ್ಲಿ ತುಂಬಿಕೊಂಡು, ಕನ್ನಡವೆನ್ನುವ ಕಿರುತನದ ಮಾತು ಕೇಳಿದರೇ ಮುಜುಗರಗೊಳ್ಳುತ್ತಾರೆ. ಕನ್ನಡವೆಂಬ ಕಿರುಕೊಪದ ಕನ್ನಡಿಯಲ್ಲಿ ತಮ್ಮ ಚಹರೆಯ ಬಿಂಬವನ್ನು ಗುರುತಿಸಿಕೊಳ್ಳಲು ಬೆಚ್ಚಿತ್ತಾರೆ.

ಕನ್ನಡವು ಚಿಕ್ಕದ್ದು, ನಿಜ. ಜಗತ್ತಿನ ತುಂಬ ಇರುವ ಕನ್ನಡದಂಥ ಆಸಂಖ್ಯಾತ ಸ್ಥಳ ಭಾಷೆಗಳು ಚಿಕ್ಕವೇ. ಹಾಗಿದ್ದರೂ ಜಗತ್ತಿನ ತುಂಬ ಇರುವ ಇಂಥು ಕಿರುತನವನ್ನು ಎಂತೋ ಮೀರಿಕೊಂಡು, ತಮ್ಮ ಕಿರು ಕೂಪದಲ್ಲಿ ತಮ್ಮ ಸುತ್ತ ಜಗದಗಲದ ಅನಂತ ವಿಶ್ವಾಕಾಶವನ್ನು ಸ್ವಜಿಸಿಕೊಂಡು ಬಾಳಿಬಂದಿದ್ದಾರೆ. ಇದನ್ನು ಮರೆಯಬಾರದು.

ಕನ್ನಡಕ್ಕೆ ಒಂದರೆ, ಕಣಾಂಟಿಕವೆಂದು ಈಗ ನಾವು ಗುರುತಿಸುವ ಈ ನಾಡು, ಭಾರತದ ಒಟ್ಟು ಭೂಭಾಗದಲ್ಲಿ ಅತ್ಯಂತ ಪ್ರಾಚೀನವೂ ಬಹು ಸ್ಥಿರವೂ ಆದ ದಿನಾಂಕ ಪ್ರಸ್ಥಭೂಮಿಯ ಭದ್ರತೀರದ ಮೇಲೆ ದೃಢವಾಗಿ ನಿಂತಿದೆ. ‘ಪ್ರಧಿಷ್ಣಾ ಮಾನದಂಡ ಇವ’ ‘ನಗಾಧಿರಾಜಃ’ ಅಂತೆಲ್ಲ ಕಾಲಿದಾಸನು ಬಾಳೆಸುವ ಜಗತ್ತಿನ ಉನ್ನತೋನ್ನತ ಪರವರ್ತತವಾದ ಹಿವಾಲಯವು ನಮ್ಮ ಪ್ರಸ್ಥಭೂಮಿಗೆ ಹೋಲಿಸಿದರೆ ಇನ್ನೂ ಪ್ರಾಯಬಂದಿಲ್ಲದ ಹಸುಳಿ. ಹಿವಾಲಯದಲ್ಲಿ ಗ್ರಾಂಟ್‌ಕ್ರಾ ಶಿಲೆಯು ಸಿಕ್ಕುವುದಿಲ್ಲ. ಗ್ರಾಂಟ್‌ಕ್ರಾ ಬೆಳಿದು ಹರಳುಗಳಿಟ್ಟಿಕೊಳ್ಳಲಿಕ್ಕೆ ಬೇಕಾಗುವ ಎಷ್ಟೋ ಕೋಟಿಕೋಟಿ

ವರ್ಷಗಳ ಪ್ರಾಧಿಕೆಗೆ ಅದನ್ನು ಕಾಯಬೇಕು. ಈ ನಾಡಿನ ಪಶ್ಚಿಮದಲ್ಲಿ ಸಮುದ್ರವೂ ಉದ್ದನೆಯ ಕರಾವಳಿ ಪ್ರದೇಶವೂ ಲಗತ್ತುಗೊಂಡಿದೆ. ಎಂಧ್ಯಾಂತವಾದ ಉತ್ತರ ಭಾರತಕ್ಕೆ ಹೊಸತಿಲೆನ್ನುವ ಹಾಗೆ, ಉತ್ತರಾಪಥ-ದಕ್ಷಿಣಾಪಥಗಳ ನಡುವಿನ ಸೇತುವೆಯೆನ್ನುವ ಹಾಗಿದೆ, ಈ ಭೂಭಾಗ. ಇಲ್ಲಿ ಕನ್ನಡ ದು ಲಕ್ಷ್ಯ ವರ್ಷಗಳಿಂದಲೂ ವಾನವಸತಿಯಿದ್ದಿಲ್ಲ ತನ್ನವುದನ್ನು ಪುರಾತತ್ವ-ಶೋಧಗಳು ಬಿಚಿತಪಡಿಸಿದೆ. ಉತ್ತರ-ದಕ್ಷಿಣಗಳ ಸಂಚಾರ-ಪ್ರತಿಸಂಚಾರಗಳಿಗೆ ಸೇತುವೆಯಾಗಿರುವುದು, ಪಶ್ಚಿಮದ ಸರ್ಪಾಟು ಸಮುದ್ರದ ಮೂಲಕ ಪಶ್ಚಿಮ ಭೂವಿಂದಗಳಿಗೆ ಮುಕ್ತವಾಗಿ ತೆರೆದು ಕೊಂಡಿರುವುದು ಮತ್ತು ಲಕ್ಷ್ಯಾಂತರ ವರ್ಷಗಳ ಜನವಸತಿಯ ದೀರ್ಘದಾಖಿಲೆ – ಈ ವರುಂತಾದ ವೈಶಿಷ್ಟ್ಯಗಳಿಂದಾಗಿ ಈ ಭೂಭಾಗದಲ್ಲಿ ದೀರ್ಘಕಾಲದಿಂದಲೂ ಅನೇಕಾನೇಕ ಜನಾಂಗ-ಬುಡಕಟ್ಟು-ಧರ್ಮ-ಭಾಷೆಗಳ ಸಂಕರ-ಸಮನ್ವಯಗಳು ನಡೆಯುತ್ತಿಲ್ಲ ಬಂದಿವೆ. ಇದರಿಂದಾಗಿ ಇವತ್ತಿನ ಕನ್ನಡ ಜನಪದದಲ್ಲಿ ಇಡೀ ಜಗತ್ತಿನ ಅನೇಕಾನೇಕ ಜನಾಂಗ-ಕುಲ-ಬುಡಕಟ್ಟುಗಳೂ ಧರ್ಮ-ಸಂಸ್ಕೃತಿಗಳೂ ಅರಗಿ ಕೊಂಡಿದೆ.

ಕನ್ನಡವು ದ್ರಾವಿಡಭಾಷಾ ಕುಟುಂಬಕ್ಕೆ ಸೇರಿದ್ದೀಂದು ಭಾಷಾಶಾಸ್ತ್ರಜ್ಞರು ನಿರ್ಣಯಿಸಿದ್ದಾರೆ. ಈ ದ್ರಾವಿಡ ಭಾಷಾ ಕುಟುಂಬವೇಂಬಾದು ಮೂಲತಃ, ಧೀನಾಲೇಂಡ್ರಾನಿಂದ ಮಧ್ಯಮಂಗೋಲಿಯ ತನಕ ಹಜ್ಬಿರುವ ಫಿನ್ಲೊ-ಲಗ್ರಿಯನ್ ಭಾಷಾವರ್ಗಕ್ಕೆ ಸೇರಿದ್ದರಬೇಕೆಂದು ಹಲವು ಭಾಷಾಶಾಸ್ತ್ರಜ್ಞರು ಉಹಿಸಿ ಪ್ರತಿಪಾದಿಸಿದ್ದಾರೆ. ಅಂದರೆ, ಈ ಭಾಷಾಮೂಲದ ಒಂದು ಶಾಖೆಯು ಹಲವು ಸಹಸ್ರಮಾನದ ಭೂತಕಾಲದಲ್ಲಿ ಎಂದೋ ಸಂಚಲನ ತೊಡಗಿ ಯೂರೋಪಿನ ಉದ್ದಗಲಗಳಲ್ಲಿ ಅಲೆಯುತ್ತ ಕ್ರೀಮಿಣ ಆಫ್ರಾನಿಸ್ತಾನಕ್ಕೆ ಬಂದಿತು; ಅಲ್ಲಿಂದ ಮತ್ತೆ ಸಂಚಾರ ಹೊರಟು ಭಾರತದ ಮಧ್ಯಪ್ರದೇಶಕ್ಕೆ ಬಂದು ಅಲ್ಲಿ ಕೆಲಕಾಲ ತಂಗಿ ಅಲ್ಲಿಂದ ಪ್ರಾನಿ: ದಕ್ಷಿಣದ ಯಾತ್ರೆಯನ್ನಾರಂಭಿಸಿ ದಿನಾನ್ನು ಪ್ರವೇಶಿಸಿತು; ಅಂತಿಮವಾಗಿ ಈ ದಕ್ಷಿಣ ಪರ್ಯಾಯ ದ್ವೀಪದಲ್ಲಿ ನೆಲೆಸಿತು. ಎಷ್ಟೇ ಸಹಸ್ರ ವರ್ಷಗಳಲ್ಲಿ ನಡೆದಿರಬಹುದಾದ ಈ ಯಾತ್ರೆಯು ಇವತ್ತು ಯೋಚಿಸಿದರೆ ಏಸ್ಯೂ ಹಣ್ಣಿಸುತ್ತದೆ. ಈ ದೀರ್ಘ-ಯಾತ್ರೆಯಲ್ಲಿ ಆ ಮೂಲಭಾಷಾಶಾಖೆಯು ಅದೆಷ್ಟು ಭಾಷಾ ಸಮುದ್ರಾಯಗಳಲ್ಲಿ ಹೊಕ್ಕು ನೆಲೆಸಿ ಬಳಸಿ ಆ ಭಾಷೆಗಳ ಸಾಹಚರ್ಯ-ಸಂಭರ್ಷ-ಸಂಧಾನಗಳಲ್ಲಿ ಅವುಗಳ ಶಭ್ದ-ವ್ಯಾಕರಣ ಸಾರಗಳನ್ನು ಅರಗಿಸಿಕೊಳ್ಳುತ್ತು ಬದಲಾಗುತ್ತ ಬೆಳೆದುಕೊಳ್ಳುತ್ತು ಬಂದಿತೋ ದೇವರೇ ಬಲ್ಲ. ಹೀಗೆ ಪ್ರಾಯಃ ಶ್ರೀಸ್ವಿನಿಗಂತ ಮೊದಲು ಸಾಮಿರ ವರ್ಷಗಳಿಗಂತ ಹಿಂದೆಯೇ ಇಲ್ಲಿ ಬಂದು ನೆಲೆಸಿ ‘ದ್ರಮಿಳ’ ದ್ರಾವಿಡ

ಇತ್ತಾದಿ ಹೆಸರುಗೊಂಡ ಈ ಭಾಷೆಯು ಶ್ರೀಸ್ವಿಪೂರ್ವದ ಎರಡುಮೂರು ಶತಮಾನಗಳಲ್ಲಿ ಒಡೆದುಕೊಳ್ಳಲೊಡಗಿತು ಮತ್ತು ಮೊದಲಿಗೆ ತಮಿಳು ಹಾಗೂ ಅನಂತರ ಕನ್ನಡವು ಪ್ರಶ್ನೇಕ ಭಾಷೆಯಾಗಿ ಅಸ್ತಿತ್ವ ಕಂಡುಕೊಂಡಿತು. ವಿಭಜನೆಗೆ ಹಿಂದಿನ ಸಾಮಿರಾರು ವರ್ಷ ಮಿಕ್ಕಿದೆ ಇಲ್ಲಿನ ವಾಸ್ತವದಲ್ಲಿ ಹಾಗೂ ಅಮೇಲೆ ಕನ್ನಡಭಾಷೆಯು ಕನ್ನಡ ದೇಶವೆನಿಸಿ ಭಾಷೆ-ಸಂಸ್ಕೃತಿ-ಸಮುದಾಯ – ಭೋಗೋಲಿಕ ರಾಜ್ಯಗಳಿಲ್ಲದರ ಲಿಕೀಕೆತ ಸಾವಯವ ಫಳಪಕವಾಗಿ ಹರಳಾಗಟ್ಟಿಕೊಳ್ಳುವತನಕದ ಎಂಟೊಂಬತ್ತು ಶತಮಾನಗಳಲ್ಲಿ ಕೂಡಾ ಈ ಭಾಷೆಯು, ‘ವಾಗ್ಬಾಷೆ’ಯೆನ್ನುವಂತಿದ್ದ ಸಂಸ್ಕೃತದೊಡನೆಯೂ ಪ್ರಾಕ್ತೆ ಮತ್ತು ಹೈನ್ದಾಕ್ಸಿ ಆಪಬ್ರಂಶ ಇತ್ತಾದಿ ಇನ್ನಿತರ ದೇಶಿಭಾಷೆಗಳೊಡನೆಯೂ ಒಡನಾಡಿಕೊಳ್ಳುತ್ತ, ಕೊಳುಕೊಡುಗೆಯ ಅನುಸಂಧಾನ ದಲ್ಲಿ ಬೆಳೆದುಕೊಳ್ಳುತ್ತ ಬಂದಿತು. ಅಲ್ಲಿಂದ ಮುಂದಿನ ಈ ತನಕದ ಸಹಸ್ರಮಾನದಲ್ಲಿ ಕೂಡಾ ಆರ್ಬಿ-ಫಾಸಿ-ರ್ಯೋತುಗಿರ್ಸಾ-ಇಂಗ್ಲಿಷ್‌ಗಳು ಯಾಜಮಾನಿಕೆಯಾಲ್ಲಿ ಹೆಗಲೀರಿ ಕೂಡಿದ್ದಾಗಲೂ ಕನ್ನಡವು ಎದೆಗುಂದಿ ಕುಗ್ಗದ ಆ ಭಾಷೆಗಳಿಂದ ಸಾಧ್ಯವಾದ ಲಾಭಗಳನ್ನೆಲ್ಲ ಪೆಡೆದುಕೊಂಡಿತು.

ಸಮುದ್ರಾಯಗಳಲ್ಲಿ ಭಿನ್ನತೆಯನ್ನು ಕಲ್ಪಿಸುವ ಇನ್ನೆಲ್ಲಿಂದು ಸಂಗತಿಯೆಂದರೆ, ‘ಧರ್ಮ’. ಶ್ರೀಸ್ವಿಪೂರ್ವದ ಸಹಸ್ರಮಾನವನ್ನು ಪರಿಗಣಿಸಿದರೆ ಈ ಭಾಗದ ಜನಸಮುದಾಯವು, ಸ್ಥಳೀಯವಾಗಿದ್ದಿರಬಹುದಾದ ಹತ್ತು ಹಲವು ಧಾರ್ಯಾಕ ಪಂಥಗಳ ಜಂತಗೆ ವೈದಿಕೋತ್ತರ ಧರ್ಮದಿಂದಲೂ ಬೌದ್ಧ ಧರ್ಮದಿಂದಲೂ ಪ್ರಭಾವಗೊಂಡಿರಬೇಕು. ಶ್ರೀಸ್ವಂತಂತ್ರದ ಸಹಸ್ರಮಾನದಲ್ಲಿ ಬೌದ್ಧ-ಜ್ಯೇಂಶ್ವರ-ಸಾತ್ತವ-ವೈಷ್ಣವ-ತಾಂತ್ರಿಕ ಇತ್ತಾದಿ ಧರ್ಮಗಳು ಇಲ್ಲಿ ಪ್ರಭಾವ ಕಾರಿಯಾಗಿದ್ದವು. ಈ ಅವಧಿಯಲ್ಲಿ ಬಹಳಕಾಲ ಜ್ಯೇಂಶ್ವರ ಧರ್ಮವು ಕನ್ನಡ ಭಾಷೆ-ಸಾಹಿತ್ಯ-ಸಂಸ್ಕೃತಿಗಳ ನಿರ್ಮಾಣದ ಹೊಣೆ ಹೊತ್ತು ನಿಂತಿತ್ತು. ಈ ಎರಡನೇ ಸಹಸ್ರಮಾನದಲ್ಲಿ ನಮ್ಮ ಕನ್ನಡ ಜನಪದವು ಹಿಂದಿನ ಧರ್ಮಗಳಲ್ಲದೆ ಶೈವ-ವಿರಶ್ವ-ತಾಂತ್ರಿಕ-ಬ್ರಹ್ಮ-ಪಂಥಗಳಿಂದಲೂ ಅದಕ್ಕೆ ಮುಂದೆ ಇಸ್ಲಾಮ್-ಸೂಫಿ-ತ್ಯಾಗ ಮುಂತಾದ ವಿದೇಶಿ ಧರ್ಮಗಳಿಂದಲೂ ಗಾಢವಾಗಿ ಪ್ರಭಾವಗೊಂಡಿತು.

ಇತಿಹಾಸದ ಈ ಸಂಗತಿಗಳನ್ನೆಲ್ಲಾ ಗಮನಿಸಿದಾಗ ಇವತ್ತಿನ ನಾವು ಕನ್ನಡಿಗರು ಜಗತ್ತಿನ ಬಹುತೇಕ ಎಲ್ಲಾ ಜನ-ಜನಾಂಗ-ಬುಡಕಟ್ಟು-ಧರ್ಮ-ಜಾತಿಗಳನ್ನೂ ಅರಗಿಸಿಕೊಂಡಿರುವ ವಿಶ್ವಮಾನವರು ಮತ್ತು ನಮ್ಮ ಕನ್ನಡವು ಜಗತ್ತಿನ ಅಸಂಖ್ಯಾ ಭಾಷೆಗಳನ್ನು ಅರಗಿಸಿಕೊಂಡಿರುವ ವಿಶ್ವಭಾಷೆ. ಹಾಗೆ ನಮ್ಮ ದು ಕನ್ನಡ ಕೂಪವಲ್ಲ, ಕನ್ನಡ ವಿಶ್ವ, ಕನ್ನಡ ಬ್ರಹ್ಮಾಂಡ.

ಇದು ಕನ್ನಡಕ್ಕೆ ಮಾತ್ರವೇ ಅನ್ನಯಿಸುತ್ತದೆ ಅಂತಲೂ ಅಲ್ಲ. ಜಗತ್ತಿನ ಎಲ್ಲ ಜನಸಮುದಾಯಗಳೂ ಎಲ್ಲ ಭಾಷೆಗಳೂ ವಾಸ್ತವವಾಗಿ ಇಂಥ ಪ್ರತೀಯೆಯಲ್ಲೇ ರೂಪಗೊಂಡವು ಮತ್ತು ಅವೆಲ್ಲವೂ ವಿಶ್ವಜನ-ವಿಶ್ವಭಾಷೆಗಳೇ. ಕನ್ನಡ ಭಾಷೆಯ ಮೂಲದ ಮೂಲವು ‘ಫಿನ್ಲೋ-ಉಗ್ರಿಯನ್’ ಎಂದೆನ್ನುವ ಉಹಳಿಯು ನಿಲ್ಲದೆ ಹೋಗಬಹುದು; ಅದು ಸ್ಫ್ರೇಂದು ಮುಂದೆ ಯಾರಾದರೂ ಸಂಶೋಧನೆಯಿಂದ ಸಾಬಿತಗೊಳಿಸಬಹುದು. ಅದೇನಾದರೂ ನನಗೆ ಚಿಂತೆಯಿಲ್ಲ. ಯಾಕೆಂದರೆ, ವಾಸ್ತವಸತ್ಯದ ‘ಇತಿಹಾಸ’ ವಾಗಿಯಲ್ಲದೆ ಸಂಭಾಷ್ಯ ಸತ್ಯದ ‘ಇತಿಹಾಸ’ ವಾಗಿ ನಾನಿದನ್ನು ಒಬ್ಬಕೊಂಡಿದ್ದೇನೆ. ಎಲ್ಲಾ ಭಾಷೆಗಳ ಬೆಳವಣಿಗೆಯ ಪ್ರತೀಯೆಯೂ ಹೀಗೇ ಆಗಬೇಕಲ್ಲದೆ ಬೇರೆ ಪರಿಬಾರಕ್ಯಾಯವೇ ಇಲ್ಲ. ಅಧ್ಯಯನ ಸೌಲಭ್ಯಕ್ಕಾಗಿ ಶಾಸ್ತ್ರಜ್ಞರು ಜನಗಳಲ್ಲಿ ಮತ್ತು ಭಾಷೆಗಳಲ್ಲಿ ಅನೇಕ ವರ್ಗ ಉಪವರ್ಗಗಳನ್ನು ಕಲ್ಪಿಸಿರುತ್ತಾರೆ. ಅವೆಲ್ಲ ‘ಕೇವಲ’ ವೆಂದು ಅಧವಾ ‘ಪಾಸ್ತ’ವೆಂದು ನಂಬಿ ಹೋಸಹೋಗಬಾರದು. ‘ಕೇವಲ ಸ್ವಂತಿಕೆ’ಯ ಶುದ್ಧ ಜನವಾಗಲೇ ಶುದ್ಧ ಭಾಷೆಯಾಗಲೇ ಜಗತ್ತಿನಲ್ಲಿ ಇಲ್ಲವೇ ಇಲ್ಲ.

ಇದಾದ ಮೇಲೆ, ಒಂದೊಂದು ಜನವರ್ಗ-ಭಾಷಾವರ್ಗ ಇವೂ ಕಾಲಕಾಲಕ್ಕೆ ತನ್ನದೇಂಬ ಸ್ವಂತಿಕೆಯ ಬಣ್ಣಗಳನ್ನು ಹೊರಗೊಳಿಸಿಕೊಳ್ಳುತ್ತ ಹೋಗುತ್ತದೆ. ಆಯಾ ಸಮುದಾಯಗಳು ಬಾಳಿಕೊಳ್ಳುತ್ತಿರುವ ನೆಲ-ಜಲ, ಬಯಲು ಬೆಟ್ಟ ಕಾಡುಮೇಡುಗಳು ಮತ್ತು ಹೋಳಿ ನದಿ ಸರೋವರ ಸಮುದ್ರಗಳು ಹಾಗೂ ಅಲ್ಲಿ ಅರಳಿಕೊಳ್ಳುವ ವಿಶ್ವ ಜನಪ್ರಜ್ಞರು ಮುಂತಾದವು ಪ್ರಾಯಃ, ಸ್ವಂತಿಕೆಗಳನ್ನೂ ಬಿನ್ನತೆಗಳನ್ನೂ ಸ್ವಿಷ್ಟಿಸುತ್ತ ಹೋಗುತ್ತವೆ.

ದಕ್ಷಿಣ ಭಾರತದಲ್ಲಿ ಗಣ್ಯಸ್ಥಾನವನ್ನು ಗಳಿಸಿಕೊಳ್ಳಲು ಮೊದಲು ಹವಣಿಸಿದ ಎರಡು ದ್ರಾವಿಡ ಭಾಷೆಗಳಿಂದರೆ, ತಮಿಳು ಮತ್ತು ಕನ್ನಡ. ತಮಿಳನ ನೆಲವು ಪರ್ವತಯ್ದ್ವಿಪದ ತುದಿ ತ್ರಿಕೋನದಲ್ಲಿ, ಮೂರು ಕಡೆ ಸಮುದ್ರ ಮತ್ತು ಇನ್ನೊಂದು ಕಡೆ ಕಾವೇರಿಯ ಪ್ರಕೃತಿಕ ರಕ್ಷಣೆಯಲ್ಲಿದ್ದುದು; ಹೊರಗಿನ ಜನರ ಆಕ್ರಮಣ-ಸಂಚಾರ-ಸಂಕರಗಳು ಕಡಿಮೆಯಿದ್ದುದಿಂದ ಅಲ್ಲಿನ ಜನಪದವು ಹೆಚ್ಚಿನ ನೆಮ್ಮೆದಿಯಲ್ಲಿ ಉದ್ದಕ್ಕೂ ತನಗೆ ತಾನೆನ್ನುವರಂತೆ ಬಾಳಿಕೊಂಡಿತು. ಇದಕ್ಕಿಂತ ಬಿನ್ನವಾದ ಕನ್ನಡದ ನೆಲವು ಮದ್ದಾಷಳ -ಸೇತುಭೂಮಿಯಾಗಿ ಮೇಲಿಂದ ಮೇಲೆ ಕೈಷಿಳಿಗಳನ್ನೆದುರಿಸುತ್ತಲೇ ಬಂದುದರಿಂದ, ಅದು ಉದ್ದಕ್ಕೂ ಅನ್ನ-ಅನುಸಂಧಾನದ ತಂತ್ರಗಳನ್ನಾಳವಡಿಸಿಕೊಳ್ಳುತ್ತ ಭಾಳುವಂತಾಯಿತು. ಈ ಪ್ರತೀಯೆಯಲ್ಲಿ ಈಯೆರಡು ಭಾಷೆಗಳ ಬಿನ್ನತೆಗಳು ಮೈದಾಳಿಕೊಂಡವು.

ಒಂದು ಉದಾಹರಣೆಯನ್ನು ಕೊಡುತ್ತೇನೆ. ತಮಿಳು ಭಾಷೆಯು, ಸುಮಾರಾಗಿ ಕ್ರಿಸ್ತ-ಬ್ರಾಹ್ಮ ಒಂದೆರಡು ಶತಮಾನಗಳ ಅವಧಿಯಲ್ಲಿ ತನ್ನ ಲಿಪಿವ್ಯವಸ್ಥೆಯನ್ನು ರೂಪಿಸಿಕೊಳ್ಳುವಾಗ, ಮೂಲ ಭೂಪ್ತಿ ಲಿಪಿಯ ಇವತ್ತಕ್ಕೂ ಏಕೆಂದರೆ ಅಕ್ಷರಗಳ ಲಿಪಿವಾಲೆಯಲ್ಲಿ ತನ್ನ ಉಚ್ಚಾರಣೆಗೆ ಬೇಕಾದ ಇಪ್ಪತ್ತತಾರು ಅಕ್ಷರಗಳನ್ನೆ ಕರಾರುವಾಕ್ಕಾಗಿ ಆಯ್ದುಕೊಂಡಿತು. ಅದಾಗಿ ಒಂದೆರಡು ಶತಮಾನಗಳ ಅನಂತರ ಕನ್ನಡವು ತನ್ನ ಲಿಪಿವಾಲೆಯನ್ನು ರೂಪಿಸಿಕೊಳ್ಳುವಾಗ, ತನ್ನ ಉಚ್ಚಾರಣೆಗೆ ಅಗತ್ಯವಿಲ್ಲದಿದ್ದಾಗ್ನಿ ಅದೇ ಭೂಪ್ತಿಯ ಬಹುತೇಕ ಅಷ್ಟೂ ಅಕ್ಷರಗಳನ್ನೂ ಇರಲಿ ಅಂತ, ಉಳಿಸಿಕೊಂಡಿತು. ಈ ಮೂಲಕ ಕನ್ನಡವು ಅನ್ಯಭಾಷೆಗಳ ಶಿಖಾಕ್ಕರ ವ್ಯವಹಾರಗಳಿಗೂ ಯಾವತ್ತಾಲಕ್ಕೂ ತೆರಪನ್ನು ಕಾದಿರಿಸಿಕೊಂಡಿತು. ಈಯೊಂದು ನಿರ್ಧಾರದ ಮೂಲಕ ಈ ಎರಡು ಭಾಷೆಗಳ ಅತ್ಯಂತ ಹೊಲಿಕ ಬಿನ್ನತೆಯೊಂದು ಸ್ವಿಷ್ಟಿಗೊಂಡಂತಾಯಿತು.

ತಮಿಳು ಭಾಷೆಯ ಮೊದಲ ಆಧಾರಗ್ರಂಥವನ್ನಬಹುದಾದ ‘ತೋಳಾಪ್ರೀಯಂ’ (ತ್ರೀ. ಒನೇ ಶ.?) ಮತ್ತು ಅದೇ ಬಗೆಯಲ್ಲಿ ಕನ್ನಡಕ್ಕೆ ಆಧಾರಗ್ರಂಥವಾದ ‘ಕವಿರಾಜಮಾರ್ಗ’ (ಸುತ್ರೀ.ಶ. ಇಂಂ-ಇಂ) ಈಯೆರಡು ಸಮಾನಗ್ರಂಥಗಳನ್ನು ಪರಸ್ಪರ ಹೋಲಿಸಿ ನೋಡಿದರೆ, ತಮಿಳು ಮತ್ತು ಕನ್ನಡ ಭಾಷೆಗಳು ಪ್ರತ್ಯೇಕ-ಸ್ವಂತಂತ್ರವಾಗಿ ಹರಳಾಗಷ್ಟಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಯಾವಯಾವ ಬಗೆಯು ಸ್ವಂತಿಕೆಗಳನ್ನು ಸ್ವಿಷ್ಟಿಸಿಕೊಂಡವು ಮತ್ತು ಬಿನ್ನತೆಗಳನ್ನು ಹೊರಗೊಳಿಸಿಕೊಂಡವು ಎಂಬುದು ಸ್ವಾವಾಗಿ ಗೋಚರವಾಗುತ್ತದೆ.

ಒಂದು ಉದಾಹರಣೆಯನ್ನು ಹೇಳುತ್ತೇನೆ. ಸಂಸ್ಕೃತದಲ್ಲಿ ಆಗ ಲಿಪುಲವಾಗಿ ಬೆಳೆದುಕೊಳ್ಳುತ್ತಿದ್ದ ‘ಕಾವ್ಯಾಯಿಮಾಂಸ’ ಯು ತನಗೆ ಆ-ಪ್ರಸ್ತುತ ಅಧವಾ ಅಪರಿಚಿತ ಎನ್ನುವ ಹಾಗೆ ‘ತೋಳಾಪ್ರೀಯಂ’, ತಮಿಳನದೇ ಆದ ಒಂದು ಸ್ವಂತ ಕಾವ್ಯ ಲಿಂಮಾಂಸೆಯನ್ನು ರಚಿಸಿಕೊಳ್ಳಲು ಯಶ್ವಿಸಿತು. ‘ಕವಿರಾಜಮಾರ್ಗ’ವು ಅದಕ್ಕೆ ಬಿದಲಾಗಿ, ಸಂಸ್ಕೃತ ಕಾವ್ಯಾಯಿಮಾಂಸೆಯನ್ನು ಆಧಾರಕ್ಕಿಟ್ಟುಕೊಂಡು ಆದರಲ್ಲಿ ಕನ್ನಡದ ಸ್ವಂತ ಚಿಂತನೆಗಳೇನೆಂಬುದನ್ನು ಬಿಚಿತ್ವವಾಗಿ ನಮೂದಿಸಿಕೊಳ್ಳುತ್ತ ಹೋಯಿತು. ಸಂಸ್ಕೃತದಲ್ಲಿ ‘ಶಾಂತರಸ’ದ ಬಗ್ಗೆ ಜಚಿಯ ಪ್ರಾರಂಭವಾದದ್ದೇ ಬಹುಶಃ, ಕನ್ನಡದ ವಿಶಿಷ್ಟ ಚಿಂತನೆಯ ಪರಿಕಾಮವಾಗಿ.

ಈ ಬಿನ್ನತೆ-ಹಿಕಡೆಗಳ ಮಾತು ಅಪ್ಪು ಸರಳವಾದ್ದಲ್ಲ ಅಂತಲೂ ನಮಗೆ ಗೊತ್ತಿದೆ. ಒಂದು ಇತಿಹಾಸವನ್ನು ಕೇಳಿದ್ದೇನೆ. ಕೇರಳದ ವೈಕಂ ಸತ್ಯಗ್ರಹದ ಸಂದರ್ಭದಲ್ಲಿ ಗಾಂಧಿಜಿಯು ನಾರಾಯಣ ಗುರುಗಳನ್ನು ಭೇಟಿಯಾದಾಗು ನಡೆದ

ಸಂಗತಿಯಂತೆ ಇದು. ಇಬ್ಬರೂ ಆಶ್ರಮದೆಂದು ವಿಶಾಲವಾದ ಮರದ ಕೆಳಗೆ ಕೂತು ಮಾತಾಡಿಕೊಳ್ಳುತ್ತಿದ್ದರಂತೆ. ನಾರಾಯಣ ಗುರು ಅಪ್ಪಟಿ ಅದ್ದುತ್ತಿ ಮತ್ತು ಗಾಂಧಿ, ‘ಅಹಂ ಬ್ರಹ್ಮಸ್ಮಿ’ ಅನ್ವಯಿತ್ವೆ ಅಂಜಿದವರು. ‘ಗುರುಜಿ, ನಮ್ಮ ತಲೆಯಮೇಲೆ ಚಪ್ಪರವಾಗಿರುವ ಈ ದೊಡ್ಡ ಮರದಲ್ಲಿ ಲಕ್ಷ್ಯಂತರ ಎಲೆಗಳಿವೆ; ಇವುಗಳಲ್ಲಿ ಒಂದರಹಾಗೆ ಇನ್ನೊಂದು ಇಲ್ಲವೇ ಇಲ್ಲ, ಅಲ್ಲವೇ?’ ಅಂತ ಗಾಂಧಿ, ಮಾತಿನಮಥ್ಯೇ ಪ್ರಶ್ನೆ ಹಾಕಿದರು. ಅದಕ್ಕೆ ಗುರುಗಳ ಉತ್ತರ: ‘ಹೋದು. ಆದರೆ ಬಾಯಿಲ್ಲಿಟ್ಟು ಜಗದು ನೋಡಿದರೆ ಎಲ್ಲವುಗಳ ರೂಪಿಯೂ ಒಂದೇ ಅಲ್ಲವೇ?’ ಈ ಮಾತುಕತೆಯ ಸಂಗತಿ ಏನೇ ಇದ್ದರೂ ಗುರು-ಮಾತಾತ್ಮಿಯಿಬ್ಬರೂ ಇಂಥ ದ್ವಾಂದ್ವಗಳನ್ನು ನಿಚ್ಚಿಳಿವಾಗಿ ಅರಿತವರೇ ಎಂಬುದನ್ನು ನಾವು ಬಲ್ಲವು. ಇಂಥ ದ್ವಾಂದ್ವಗಳನ್ನು ಪ್ರಾಯಶಃ, ಬುದ್ಧನು ಹೇಳುವಹಾಗೆ, ‘ಮಾಧ್ಯಮಿಕ’ ದೃಷ್ಟಿಯಿಂದ ಒಮ್ಮೆ ಲೇ ಒಟ್ಟಿಗೆ, ಗ್ರಹಿಸುವ ಚಾತುಯ್ಯ ಬೇಕು.

ಜಗತ್ತಿನಲ್ಲೇ ಅತ್ಯಂತ ಎತ್ತರದ ಏಕಶಿಲಾವಿಗ್ರಹವಾದ ಶ್ರವಣಬೀಳುಗೋಳದ ಗೊಮ್ಮೆಟಿ ಪ್ರತಿಮೆಯು ಕನ್ನಡದ ಸ್ಪಷ್ಟಿಯೇ. ಕನ್ನಡದ ಸ್ಪಂಡಿಕೆಯ ಅಳಕಲ ಶಿಲಾಸ್ಕಿ ಅದು. ಹಾಗಂತೆ, ಅದರಲ್ಲಿ ಕನ್ನಡದ್ದೆಂದು ಮೇಲಕ್ಕೆ ಕಾಣುವ ಜರ್ಕರೆಗಳಾವುವೂ ಇಲ್ಲವೇ ಇಲ್ಲ. ಸ್ಥಳೀಯತೆಯನ್ನು ಕಾಣೆಸಬುಹುದಾದ ಯಾವುದೇ ಒಡವೆಯಿಲ್ಲದ, ಕಡೆಗೆ ತುಂಡು ಬಳ್ಳಿಯೂ ಇಲ್ಲದ ನಗ್ಗ ಮಾನವ ವಿಗ್ರಹ ಅದು. ಆದರೆ, ಪಂಪಕವಿಯ ಕೃತಿಯ ಸ್ತುತಿಯಿಂದ, ಮಾತ್ರವಲ್ಲ ಅದಕ್ಕೆ ಹಿಂದಿನ ಸಹಸ್ರವರ್ಣಗಳ ಕನ್ನಡದ ಸ್ತುತಿಯಿಂದ ದೀಪ್ತನಾಗಿರುವ ಕನ್ನಡಿಗನು ಮಾತ್ರವೇ ಆ ಗೊಮ್ಮೆಟಿ ಮುಖಿಚಯೆಯ ಅಸಂಖ್ಯ ಸೂಕ್ಷ್ಮಗಳನ್ನು ಅರಿವುಗೊಳಿಸಿಕೊಳ್ಳಬಲ್ಲ – ಇತಾಲಿಯನ್ನೆಂಬು ಅಥವಾ ಒಬ್ಬ ಕ್ರಿಷ್ಯಯನ್ ವೊನಾಲಿಸಾಳ ನಿಗೂಢ ಹಾಸವನ್ನು ಅರಿವುಗೊಳಿಸಿಸಿಕೊಳ್ಳಬಹುದಾದಂತೆ. (ಗೊಮ್ಮೆಟಿನ ಮುಖಿಚರ್ಯೆಯನ್ನು ಹೊಳೆಯಿಸಿಕೊಂಡಿರುವ ಕನ್ನಡಿಗನೊಬ್ಬನಿಗೆ ಕ್ರಮೇಣ ವೊನಾಲಿಸಾಳ ಮುಖಿಚರ್ಯೆ ಅರಿವುಗೊಂಡಿತು ಮತ್ತು ಹಾಗೇ ಇತಾಲಿಯನ್ - ಕ್ರಿಷ್ಯಯನ್ಗೆ ಗೊಮ್ಮೆಟಿನ ಮುಖಿಚರ್ಯೆಯೂ ಅವಗತ ವಾದಿತು.)

‘ಕವಿರಾಜಮಾರ್ಗ’ ಹೆಂಬ ಗ್ರಂಥದ ಮಾತು ಹೇಳಿದೆ. ಕವಿ ಶ್ರೀವಿಜಯ ಮತ್ತು ರಾಜು ನೃಪತುಂಗರಿಬ್ಬರೂ ಕೂಡಿ ರಚಿಸಿರುವ ಈ ಗ್ರಂಥವು, ತನ್ನ ಕಿರುಭಾಷೆಯ ಅಂಗ್ಯೇನೆಲದಲ್ಲಿ ಶ್ಲಘಂಚಜಗತ್ತನ್ನು ಆವಾಹಿಸಿ ಅರಗಿಸಿಕೊಂಡು ಕನ್ನಡವೆಂಬ ನಿನ್ನಿಮೆಯ ಪ್ರತಿಜಗತನ್ನು ಹೇಗೆ ಸ್ಪಷ್ಟಿಸಿಕೊಳ್ಳಬೇಕೆಂಬುದನ್ನು ಕುರಿತು ಚಿಂತಿಸುತ್ತದೆ. ‘ಕವಿರಾಜಮಾರ್ಗ’ ದಲ್ಲಿನ ಒಂದು ಕಿರು ಕಂದಪಡ್ಬವು ಅದನ್ನು ಮನೋಜ್ಞವಾಗಿ

ಬಣ್ಣಿಸುತ್ತದೆ. ‘ಕಾವೇರಿಯಂದಂ-ಆ - ಗೋದಾವರಿವರಂ - ಇದರ್ - ನಾಡು - ಅದು ಆ ಕನ್ನಡದೊಳ್ಳಬಾವಿತವಾದ ಜನಪದಂ’. ಈ ನಾಡು ಮತ್ತು ಜನಪದವು ತತ್ವಾಲದಲ್ಲಿ ಕಾಡೆಸುತ್ತಿದ್ದ ಭೋಗೋಲಿಕ ಫಾಟಕವಷ್ಟೇ ಅಲ್ಲ; ಅದು ‘ಭಾವಿತ’ವಾದದ್ದು; ‘ಕನ್ನಡ’ ವೆಂಬುದರ ಒಳಗಡೆ - ಆ ಚಿಪ್ಪಿನ ಒಳಗೆ ಎನ್ನಿ - ‘ಭಾವಿತ’ ವಾದದ್ದು. ಅಂದರೆ, ‘ಕನ್ನಡ’ ವೆಂಬುದು ಒಂದು ಚಿತ್ತಾ-ಜಗತ್ತು, ಒಂದು ಕಣಾಸು, ದರ್ಶನ; ಮೊದಲು ಚಿತ್ತ - ಜಗತ್ತಿನೊಳಗೆ ಮೈದಾಳಿದ್ದಾಗಿ ಅನಂತರ ನಿರ್ವಿತಗೊಂಡಿದೆ. ಮತ್ತು ಇದು, ‘ವಸುಧಾ-ವಲಯ-ವಿಲೀನ, ವಿಶದ-ವಿಷಯ-ವಿಶೇಷಂ’. ವಸುಧಾ (ಭೂಮಿ) ಎನ್ನಿವುದು ಅನಂತ ಬ್ರಹ್ಮಂಡದೊಳಗಿನ ಒಂದು ‘ವಲಯ’ ಅಷ್ಟೇ; ಮತ್ತು ‘ಕನ್ನಡ’ ವೆಂಬ ‘ವಿಷಯ’ (ನಾಡು) ವು ಆ ವಸುಧಾವಲಯದಲ್ಲಿ ‘ವಿಲೀನ’ ವಾಗಿದೆ, ಸಮರಸವಾಗಿ ಬೆರೆತುಕೊಂಡಿದೆ. ಹಾಗೆಂದಮಾತ್ರಕ್ಕೆ ಇದು ಸ್ವಂತಕೆಯ ಚಕರೆಯಿಲ್ಲದೆ ವಸುಧೆಯಲ್ಲಿ ಗುರುತು ಸಿಗಿದಂತೆ ಮುಖುಗೊಳಿದ್ದಲ್ಲಿ; ತನ್ನದೇ ‘ವಿಶೇಷ’ (ವೈಶಿಷ್ಟ್ಯ) ಇರುವ ನಾಡು. ಅಷ್ಟೇ ಅಲ್ಲ - ಇದು ‘ವಿಶದ’ ವಾದದ್ದು; ವಸುಧೆ ಅಥವಾ ಬ್ರಹ್ಮಂಡದ್ವಾರೆ ವ್ಯಾಪಕವಾದದ್ದು. ಯಾಕೆಂದರೆ ಇದು, ‘ವಸುಧಾವಲಯ ವಿಲೀನ, ಇಲ್ಲಿ ‘ವಸುಧಾವಲಯವಿಲೀನ’ ಎಂಬುದರ ಇನ್ನೊಂದು ಅಭಿವನ್ನು (ವಸುಧಾ ವಲಯವನ್ನು ತನ್ನೊಳಿಗೆ ಅರಗಿಸಿಕೊಂಡಿರುವಂಭದು ಎಂಬ ಅಭಿವನ್ನು) ಪರಿಭಾವಿಸಿಕೊಳ್ಳಬೇಕು. ವಸುಧೆಯ ಒಳಗಿನ ಒಂದು ಕಿರುಬಿಂದುವಾಗಿದ್ದ ತನ್ನೊಳಿಗೆ ಆ ವಸುಧೆಯನ್ನೇ ಅರಗಿಸಿಕೊಂಡಿರುವ ‘ಕನ್ನಡ’ ದ ಇಂಥ ಪ್ರತಿಮೆಯನ್ನು ‘ಕವಿರಾಜಮಾರ್ಗ’ವು ಕಂಡರಿಸಿಟ್ಟಿದೆ.

ಕನ್ನಡವು ವಸುಧಾವಲಯವನ್ನು ತನ್ನಲ್ಲಿ ವಿಲೀನಗೊಳಿಸಿಕೊಂಡಿರುವ ಪರಿಯನ್ನು ‘ಕವಿರಾಜಮಾರ್ಗ’ ವು ಹೀಗೆ ಒಷ್ಟಿಸಿದ್ದರೆ, ರಾಜು ನೃಪತುಂಗನು ತನ್ನ ದೊಡ್ಡ ಸಾಮ್ರಾಜ್ಯವನ್ನು ತನ್ನ ಕಿರು ವ್ಯಕ್ತಿತ್ವದೊಳಗೆ ಭಾವಿಸಿಕೊಂಡಿದ್ದ ಪರಿಯನ್ನು ನೃಪತುಂಗನದೇ ಆದ ‘ಸಂಜಾನ ಶಾಸನ’ದ ಒಂದು ವೃತ್ತತ್ವ (ಪ.ಸಂ.ಇಂ) ಹೀಗೆ ಬಣ್ಣಿಸಿದೆ -

‘ರಾಜಾತ್ಮಾ ಮನ ಏವ ತಸ್ಯ ಸಚಿವಃ ಸಾಮಂತಚಕ್ರಂ ಪುನಃ
ತನ್ನತ್ಯೇಂದ್ರಿಯವಗ್ರ ಪಿಷ ಲಿಧಿವದ್ವಾಗಾದಯಸ್ಸೇವಕಾ:
ದೇಹಸ್ಥಾನಮಧಿಷ್ಟಃ ಸ್ಪೂಲಿಷಯಂ ಬೋಕ್ತುಂ ಸ್ಪೂತಂತಃ ಕ್ಷಮಃ
ತಸ್ಮಿನಾ ಭೋಕ್ತುರಿ ಸನ್ನಿಪಾತವಿವಶೇ ಸವೇಷೇ ನಷ್ಟಂತಿ ತೇ’
(ತನ್ನ ಆತ್ಮವೇ ರಾಜ, ತನ್ನ ಮನಸ್ಸೇ ಮಂತ್ರಿ, ತನ್ನ ಇಂದ್ರಿಯಗಳೇ ಸಾಮಂತವಗ್ರ, ತನ್ನ ಮಾತು ಮುಂತಾದವೇ ಸೇವಕರು - ಹೀಗೆ ತನ್ನ ದೇಹದಲ್ಲೇ

ದೇಶವನ್ನು ಅಧಿಕಾರಗೊಳಿಸಿಕೊಂಡಿರುವವನು ರಾಜ್ಯವನ್ನು ಸಂಪೂರ್ಣವಾಗಿ ಅನುಭವಿಸಲಿಕ್ಕೆ ತಕ್ಕು ಸಹನಾಶಕ್ಕಿಂತಿನ್ನೂ ಸ್ವಾತಂತ್ರ್ಯವನ್ನೂ ಪಡೆದಿರುತ್ತಾನೆ; ಹೀಗಿದ್ದೂ ರಾಜ್ಯದಲ್ಲಿ ಹುಟ್ಟಿಕೊಳ್ಳುವ ರೋಗಸನ್ವಿಪಾತಗಳು ಸಮಸ್ತವೂ ನಾಶವಾಗಿ ಹೋಗುತ್ತವೆ.

ಜಗತ್ತಿಗೆ ತಾನು ವಿಸ್ತೃತಿಸಿಕೊಳ್ಳುವ ಮತ್ತು ಜಗತ್ತನ್ನು ಒಳಗೊಳಿಸಿ ಕೊಳ್ಳುವ ಈ ಕೋಽಧ್ಯದ ಪ್ರಕ್ರಿಯೆಗೆ ದೃಷ್ಟಾಂತವನ್ನು, ವ್ಯವಸಾಯಗಾರನಾಗಿ ನಾನು ನಿತ್ಯವೂ ಕಣ್ಣಿದ್ದರೇ ಕಾಣುತ್ತೇನೆ. ನೆಲದಲ್ಲಿ ನೆಟ್‌ಕೊಂಡ ಬೀಜವು ಅಲ್ಲೇ ಮೊಗ್ಗು ವೇಗಾವಡಿದು ಮುನ್ನಿಕೊಂಡು ಕ್ರಮೇಣ ಬೃಹದಾಕಾರದ ಮರಂವಾಗಿ ಉಪಭೂಂಹಿತವಾಗಿ ಬೆಳಿಯುತ್ತದೆ, ಬಾನನ್ನು ತುಂಬುತ್ತದೆ; ಅನಂತರ ತನ್ನ ಬೃಹತ್ತನ್ನು ಕಿರುಬೀಜವೊಂದರಲ್ಲಿ ಮರಳಿ ಆಕುಂಚನಗೊಳಿಸಿ ಸಂಗೋಳಿಸಿಕೊಳ್ಳುತ್ತದೆ.

ಕನ್ನಡ ನಾಡು ಎಂಬ ಭಾಷಾಸಮುದಾಯವು ಏಕಫಟಕ ಭಾಗೋಲಿಕ ರಾಜ್ಯವೂ ಆಗಿದ್ದು ಇನೇ ಶತಮಾನದಲ್ಲಿಂದ್ದು, ಕೆಲವು ಕಾಲ ಮಾತ್ರ. ಮತ್ತೆ ಅದು ಅಸ್ತಿತ್ವಕ್ಕೆ ಬಂದು ಕಂಡದ್ದು ನಮ್ಮ ಕಾಲದಲ್ಲೇ; ಇಂತರಲ್ಲಿ ಭಾರತದಲ್ಲಿ ಭಾಷಾರಾಜ್ಯಗಳ ನಿರ್ಮಾಣವಾದಾಗ. ಹಾಗಾದರೂ ‘ಕವಿರಾಜಮಾರ್ಗ’ ವು ಹರಳಾಗಟ್ಟಿಸಿಟ್ಟ ಕನ್ನಡ ಭಾವರಾಜ್ಯವು ಸಹಸ್ರ ವರ್ಷಗಳಿಗೂ ಯಿಕ್ಕು ಮುಕ್ಕಾಗದೆ ಕನ್ನಡಿಗರ ಅಂತರಂಗದಲ್ಲಿ ತಾಳಿ ಭಾಳಿಕೊಂಡು ಬಂದಿದೆ.

ಅನಂತರದ ಒಬ್ಬ ಕವಿಯು (ದುರ್ಗಸಿಂಹ; ಕ್ರ.ಶ. ೧೦೧೦) ‘ಕವಿರಾಜಮಾರ್ಗ’ ವನ್ನು ‘ಕನ್ನಡಿಯುಂ ಕ್ಯಾದೀವಿಗೆಯುಂ’ ಅಂತ ಹೊಗಿದೆ. ಇದು ಬಹು ಮಾರ್ಚಿಕಾವದ ರೂಪಕ. ‘ಕವಿರಾಜಮಾರ್ಗ’ವು ವಸುಧಾ ಜಗತ್ತನ್ನೂ ಅದರಲ್ಲಿನ ಕನ್ನಡದ ಸ್ವಂತಿಕೆಯ ಜಗತ್ತನ್ನೂ ವಾಸ್ತವವಾಗಿಯೇ ಕಾಣಿಸುವ ಕನ್ನಡಿ; ಮತ್ತು ಅದಕ್ಕಿಂತ ಮುಖ್ಯವಾಗಿ, ನವೋನವ ಜಾಯಮಾನ - ಸ್ವಜನನೀಲತೆಯೆ ‘ಕನ್ನಡದರ್ಶನ’ ದ ಕ್ಯಾದೀವಿಗೆ.

ಈ ಶತಮಾನದ ಪ್ರಾರ್ಥಾರ್ಥ ವಿಡೀ ಕನ್ನಡಿಗರು ಕನ್ನಡ ರಾಜ್ಯ ಏಕೇಕರಣಕ್ಕಾಗಿ ಹಂಬಲಿಸಿ ಹೋರಾಡಿದ್ದರು. ಆಗ ರಚಿತವಾದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಹಾಡು ಕನ್ನಡದ ರಾಷ್ಟ್ರಿಗೆತನ್ನಿಸಿಕೊಂಡಿತು. ಇಂತರಲ್ಲಿ ಕನಾಣಟಕ ಏಕೇಕರಣವಾದ ದಿನ ರಾಜಧಾನಿಯಲ್ಲಿ ನಡೆದ ಮಹಾಸಮಾರಂಭದಲ್ಲಿ ನಮ್ಮ ಪ್ರತಿಭಾವಂತ ಹಾಡುಗಾರ ಪಿ. ಕಾಳಿಗೌರಾಯರು, ‘ಉದಯವಾಗಲಿ’ ಎಂದಿದ್ದುದನ್ನು ಕೊಂಚ ಬದಲಿಸಿ, ‘ಉದಯವಾಗಿದೆ ನಮ್ಮ ಚೆಲುವ ಕನ್ನಡ ನಾಡು’ ಅಂತ ಹಾಡಿದರಂತೆ. ಆಗ, ಕನ್ನಡದ ಮಹತ್ವದ ಕವಿ ಬೇಂದ್ರೇಯವರು ಕೊಂಚ ಅಸಮಾಧಾನದಿಂದ, ‘ಹಾಂಗೆ ಬದಲಿಸಬಾರದಪಾ’ ಅಂದರಂತೆ. ಕವಿಯ ಮಾತು

ಸಂಗೀತಗಾರನಿಗೆ ತಟ್ಟನೆ ಅರ್ಥವಾಗಲಿಲ್ಲ. ಅರ್ಥವೆಂದರೆ – ‘ಕನ್ನಡದರ್ಶನ’ ಅಥವಾ ‘ಭಾವಕನ್ನಡ’ ವೆಂಬುದು ಪ್ರಾಯಃ ಯಾವತ್ತೂ ಉದಯವಾಗದ, ಅದರೆ ಯಾವದ್ದಲ್ಲಿಷ್ಟೂ ಅದರ ಪ್ರಾಣೋದಯಕ್ಕಾಗಿ ಹೊಸಹೊಸ ಪ್ರಯತ್ನಗಳನ್ನು ನಡೆಸುತ್ತಲೇ ಹೋಗಲು ಸವಾಲುಹಾಕಿ ಭೆಲ ಹುಟ್ಟಿಸುವ – ಮುಂಗೈಲಿದ್ದ ಅಂಗೈಗೆ ಬಾರದ – ಕನ್ನಡ ಜನಪದಕ್ಕಿಂತನ್ನವನ್ನು ಬೇಳಕುಬಿರೀ ಮುಂದುಮುಂದಕ್ಕೆ ನಡೆಸುವ ಮಾಯದ ಕೈದೀಲಿಗೆ.

ಯಾಕೆ ಇದನ್ನು ಒತ್ತಿ ಹೇಳುತ್ತಿದ್ದೇನೆಂದರೆ, ಮೂಲನಿಷ್ಠಾವಾದ (ಫಂಡ ಮೆಂಟಲಿಸ್ಟ್) ವು ಗೂಡಾಗಟ್ಟಬಹುದಾದ ಕೊಂಬೆಯೂ ಇದೇ. ಕನ್ನಡದ ಸ್ವಭಾಯಿಗು ವ್ಯಾಂದು ಹಿಂದಕ್ಕೆ ಇತ್ತು ಅಂತ ಭೂಂತಿಗೊಂಡಿರುವವನು ತನ್ನ ಭೂಮೆಯ ಆ ಪ್ರಾಚೀನ ಜಗತ್ತಿಗೆ ಮರಳಿಕೊಳ್ಳಲು ತಪಕಸುತ್ತಾನೆ, ಮೂಲನಿಷ್ಠಾಗುತ್ತಾನೆ. ನನಗೆ ಅಂತ ಭೂಂತಿ ಇಲ್ಲವೇ ಇಲ್ಲ. ಪ್ರಾರ್ಥ ದ ಕನ್ನಡದ ಭವವ ಕಗಿನಷ್ಟೇ, ಅರ್ಥವಾ ಬಹುಶಃ ಕಗಿಗಂತಲೂ ಹೆಚ್ಚಿಕಲುಷಿತವಾದ್ದಿರಬೇಕು, ದುಷ್ಪವಾದ್ದಿರಬೇಕು ಅಂತ ನನ್ನ ಉಳಿದೆ. ಆದರೆ ಪ್ರಾರ್ಥದ ಯಾಗಯಾಗಳ ಭಾವಕನ್ನಡ - ಸ್ವಿತಕನ್ನಡವು ಇವತ್ತಿಗೂ ನನಗೆ ಸಂಜೀವನೀಯಿರಬಹುದಾದ ಗಳಿ; ಆಗಿದೆಯು ಆದನ್ನು ಶೋಧಿಸಿಕೊಳ್ಳಲು ಹಾರ್ಯಸುತ್ತೇನೆ, ಹವಣಿಸುತ್ತೇನೆ.

ಪ್ರಾರಂಭದಲ್ಲಿ ನಾನು ಇವತ್ತಿನ ನಮ್ಮ ಆಕಾಶದಲ್ಲಿ ಹುಯ್ಯಿಲಿಡ್ಮತ್ತಿರುವ ಜಗತ್ತಿಕರಣ - ಜಗತ್ತಾಗ್ರಾಮ ಜಾಹೀರಾಗಳ ಬಗ್ಗೆ ಪ್ರಸ್ತಾಪಿಸಿದೆ. ಜಗತ್ತು ಎನ್ನುವ ಈ ಶಬ್ದವನ್ನು ಬಹು ಸಲೀಸಾಗಿ ಉಗ್ಗಡಿಸುತ್ತೇನಲ್ಲ? ಬೇರೆ ಬೇಡ, ಈ ಭೂಜಗತ್ತನ್ನೇ ತೆಗೆದುಕೊಳ್ಳಿ. ಅದು ಯಾವುದು? ಎಲ್ಲಿದೆ? ಭೂಗೋಲ ಭೂಭಾಗ ನಕಾಶೆಗಳಲ್ಲವೂ ನಮಗೆ ಗೊತ್ತು. ವಿವಾನದಲ್ಲಿ ಸಂಚಾರ ಹೊರಟು ಹಲವಾರು ದೇಶಗಳ ರಾಜಧಾನಿಗಳಲ್ಲಿ ವೋಕಾಂ ವಾಡಿ ತಂಗಿ ಅಲ್ಲಲ್ಲಿನ ವಿಶೇಷಗಳೆಲ್ಲವನ್ನೂ ಪರಿವೀಕ್ಷಿಸುತ್ತ ಭೂಮಂಡಲವನ್ನು ಸುತ್ತುವರಿದ್ದಾರೆ. ಅಂಥವರಿಗೂ ಜಗತ್ತು ಎನ್ನುವ ಆ ಸಮಸ್ತವೂ ಅಂತಿಮವಾಗಿ ಉಳಿದುಕೊಳ್ಳುವುದು ಅವರ ಬಾದಾದಿ ಗಾತ್ರದ ದೇಹಪಂಚರದ ಒಳಗೇನೇ. ಅಂಥ ಭಾರೀಜಕ್ಕೆ ಪರಿಸಾಗಳಿಗೂ ಅಂತಿಮವಾಗಿ ಜಗತ್ತಿಂದರೆ – ಅವರ ಪಂಚೇಂಬ್ರಿಯ-ಮನಸ್ಸು-ಬುದ್ಧಿಗಳು ಏನೇನನ್ನು ಹಿಡಿದು ಅವರ ಗಾತ್ರ ಪಂಚರದಲ್ಲಿ ಇಡಿಟ್ಟಿರುತ್ತವೋ ಅಂಥ ಚಿತ್ರಗಳು-ಪ್ರತಿಮೆಗಳು ಮಾತ್ರವೇ. ಸೂರ್ಯ-ಚಂದ್ರ-ಗೃಹ-ಸಕ್ಕರೆ ಸ್ವಾಗತ ಸಮಸ್ತ ಲಿಷ್ಟುಮಂಡಲವೂ ಚಿತ್ರಗತ ಚಿತ್ರವ್ಯೇ. ತನ್ನಿಳಿಗೆ ಅಡಸಿ ಅಡಗಿಸಿಕೊಂಡಪ್ಪನ್ನು ಬಿಟ್ಟು ಹೊರಗಿನದೇನುಂಟು ನಮಗೆ?

ಪ್ರವಾಹದಲ್ಲಿ ಮುಳುಮುಳುಗಿ ತೇಲಿಹೋಗುತ್ತಿದ್ದ ಬಂದು ನರಿಯು, ‘ಹೋ,

ಜಗತ್ತು ಮುಳುಗುತ್ತಿದೆ' ಅಂತ ಅರಚಕೊಳ್ಳುತ್ತಿತ್ತುಂತೆ. ಅದನ್ನೊಂದು ಪರಿಹಾಸದ ಕಥೆಯಾಗಿ ಹೇಳುವುದುಂಟು. ಪರಿಹಾಸವ್ಯಾತ್ತೆ? ಅದೇ ವಾಸ್ತವ. ಜಗತ್ತು ಇರುವುದು ನಮ್ಮ ಒಳಗೇ ಮತ್ತು ನಾವು ಮುಳುಗಿದರೆ ಆ ನಮ್ಮ ಜಗತ್ತು ಮುಳುಗಿದರೆ ಅಲ್ಲವೇ? 'ಅಲ್ಲ, ಜಗತ್ತು ನಮ್ಮ ಹೋರಗೆ ಅಚೆಗಿರಾವಂಧದು' ಅಂತ ಯಾರಾದರೂ ವಾದಿಸುವುದಾದರೆ, 'ಹಾಗೆನ್ನುವ ಆ ನಂಬಿಕೆ ಕೂಡಾ ನಿಮ್ಮ ಒಳಗಿನದು, ಹೋರಗೆ ಇರುವಂಧದಲ್ಲ' ಅನ್ನುತ್ತೇನೆ ನಾನು.

ಜಾಗತೀಕರಣವೆಂಬ ಇವತ್ತಿನ ನಮ್ಮ ಸಂಪ್ರಮಣವನ್ನು ಕಂಡು ಯಾಕೆ ನನಗೆ ಅಸಮಾಧಾನವಾಗುತ್ತದೆ ಮತ್ತು ಯಾಕೆ ಜುಗುವೈ-ಭೀತಿಗಳಿಂದ ಮೈನಡುಗುತ್ತದೆ – ಅಂತ ಯೋಚಿಸುತ್ತೇನೆ. 'ಜಾಗತೀಕರಣ' ದ ನಿಭಿನ್ನ ಪ್ರತಿಮುಖವಾಗಿರುವ 'ಸ್ವಾಳೀಕರಣ'ವನ್ನು ಮರೀಶು ಅಧ್ಯಾತ್ಮ ಅದೊಂದನ್ನೇ ವಿಜೃಂಭಿಸುವುದನ್ನು ಕಂಡು ಅಸಮಾಧಾನವಾಗುತ್ತದೆ. ಅದಕ್ಕಿಂತಲೂ – ಈ ಜಾಗತೀಕರಣವೆಂಬುದು ಪರಿರನ್ನ ವಂಬಿಸಿ ನಘೆ ಕರ್ಮಾಯಿಸಿಕೊಳ್ಳುವೆನೆಂಬ ಅಸಹ್ಯ ಅವಾನುಷ್ಠ ವಾಣಿಜ್ಯ ಶೋಷಣೆಯ ಫೋರೆ ದುಸ್ಫಾಹಸಕ್ಕೆ ಕೊಟ್ಟಿಕೊಂಡಿರುವ ಹೋಸ ಹೆಸರು ಎಂಬುದರ ಅರಿವಾಗಿ ಜುಗುವೈ ಹುಟ್ಟುತ್ತದೆ, ಅಪಾರ ಭಯವಾಗುತ್ತದೆ.

ನಮ್ಮೆಸ್ತಾರ.

ಅಕ್ಷರ ಪ್ರಕಾಶನ, ಹೆಗ್ಲೆಂಡು, ಸಾಗರ, ಕನ್ನಡಿಕೆ ೫೫೮ ಇಂ

ಹೋಸ ಪ್ರಕಟನೆ

ಸಂಗೀತ ಸಂಘದ

ಭಾಸ್ಕರ ಚಂದಾವಕರ್ತ್ರೌ / ಕನ್ನಡಕ್ಕೆ: ವ್ಯಾದೇಹಿ

ಭಾರತದ ಪ್ರಮುಖ ಸಂಗೀತ ಶಾಸ್ತ್ರಜ್ಞರಲ್ಲಿಬ್ಬಾದ ಭಾಸ್ಕರ ಚಂದಾವಕರ್ತ್ರೌ ಅವರು ಈಗ ಕೆಲವು ವರ್ಷಗಳ ಹಿಂದೆ ಹೆಗ್ಲೆಂಡಿನಲ್ಲಿ – ನೀನಾಸಮಾ ಆಶ್ರಯದಲ್ಲಿ – ಇದು ದಿನಗಳ ಒಂದು ಸಂಗೀತ ರಸ್ತೆಯಾದನ್ನು ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ಮಾಡಿದ ಭಾಷಣಗಳನ್ನು ಧ್ವನಿಮುಖಿಸಿ ಅದರ ಸಂಪಾದಿತ ಲಿಪ್ಯಂತರವನ್ನು ಪ್ರಸ್ತುತ ಪ್ರಸ್ತುತ ದಾಖಲಿಸುತ್ತಿದ್ದೇ. ಸಂಗೀತ ಮಾಧ್ಯಮಕ್ಕೆ ಸಂಬಂಧಿಸಿದಂತೆ ವಿಶೇಷತಜ್ಞರು ಮತ್ತು ಅಸ್ತಕರು – ಇಬ್ಬರೂ ಓದಬಹುದಾದಂತೆ ರಚಿತವಾಗಿರುವ ಈ ಕೃತಿ ಸಂಗೀತಕ್ಕೆ ಸಂಬಂಧಿಸಿದ ತಾಂತ್ರಿಕ ಮತ್ತು ಕಲಾತ್ಮಕ ವಿವರಗಳಿಲ್ಲವನ್ನು ಒಂದು ಸರಳವಾದ ನಿರೂಪಣೆಯಲ್ಲಿ ಸಂಗ್ರಹಿಸುತ್ತದೆ.

ಚಿಲೇ: ರೂ. ೧೦೦

ಪರಿಸರವಾದ: ಹಿನ್ನೊಟ್-ಮುನ್ನೊಟ್

ರಾಮಚಂದ್ರ ಗುಹಾ

ಅನುವಾದ: ಜಶವಂತ ಜಾಧವ

ಇದು ರಾಮಚಂದ್ರ ಗುಹಾ ಅವರು ಇರಬಾರ ಪೆಟ್ರಿವರಿಯಲ್ಲಿ ಹೆಗ್ಲೆಂಡಿನಲ್ಲಿ ನೀವಾಸಮಾ ಪ್ರತಿಷ್ಠಾನದ ಆಶ್ರಯದಲ್ಲಿ ನೀಡಿದ ಉಪಸ್ಥಿತಿಗಳ ಸರ್ಗಂಹ ಅನುವಾದ. ಪ್ರಸ್ತುತ ಭಾರತದಲ್ಲಿ ಐತಿಹಾಸಿಕ, ಸಾಮಾಜಿಕ ಹಾಗೂ ರಾಜಕೀಯ ಪ್ರತ್ಯೇಕಿಗಳ ಬಹುಪುಷ್ಟಿ ವ್ಯಾಖ್ಯಾನಕಾರರಲ್ಲೋಬ್ಬ ರಾಗಿ ಬೆಳೆಯುತ್ತಿರುವ ಗುಹಾ ಜೀವಿಸಿದ್ದ ದೇಹರಾಢೆನಾನಲ್ಲಿ; ಉಚ್ಚ ವ್ಯಾಸಂಗ ನಡೆಸಿದ್ದ ದೇಹಲಿ ಹಾಗೂ ಕಲಕತ್ತಾಗಳಲ್ಲಿ. ಸಮಾಜಶಾಸ್ತ್ರಿಯ ಸಂಶೋಧನಾ ಪ್ರಬಂಧವೊಂದರ ಕಲಸದಲ್ಲಿ ನಿರತರಾಗಿದ್ದಾಗ ಅವರಲ್ಲಿ ಅಕಸ್ಮಾತ್ತುಗಿ ಮೂಡಿದ ಪರಿಸರವಾದದ ಬಗೆಗಿನ ಆಸಕ್ತಿ ಮುಂದ ದೊಡ್ಡ ಕಾಳಜಿಯಂದಾಗಿ ಬೆಳೆಯಿತು. 'ದಿಸಾ ಥಿಷರ್ಡ್ ಲ್ಯಾಂಡ್', 'ನೇಚರ್ ಕೆಲ್ಲರ್ ಲ್ಯಾಂಡ್' ಇಂಪೀರಿಯಲ್ಸಂ' ನಂತಹ ಪರೋಲಿಕ್ ಕ್ರೆಟಿಗಳ ಲೇಖಕ/ಸಹಲೇವಿಕ / ಸಂಪಾದಕರಾದ ಗುಹಾ ಅವರ ಇತ್ತಿಜೆನ ಕೃತಿ ವ್ಯಾತಿ ಮಾನವ ಶಾಸ್ತ್ರಜ್ಞ ವೆರಿಯರ್ ಎಲಾವಿನಾನ ಜೀವನಚರಿತ್ರೆ 'ಸ್ವಾವೇಜಿಂಗ್ ದಿ ಸಿವಿಲ್ಸ್‌ಸ್ಟ್': ಕ್ರೆಟೊನ ಬಗ್ಗೆಯೂ ಕೆಲವು ಅಪರೋಪದ ಪ್ರಸ್ತರಗಳನ್ನು ಬರೆದಿರುವ ಗುಹಾ ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಪರಿಸರವಾದ ಪ್ರಾರಂಭಗೊಂಡದ್ದು ಎಂದಿನಿಂದ?

ಈ ಪ್ರಶ್ನೆಗೆ ಹಲವರು ಹಲವು ರೀತಿಗಳಲ್ಲಿ ಉತ್ತರಿಸುವುದುಂಟು. ಉದಾಹರಣೆಗೆ, ಕೆಲವು ವರ್ಷಗಳ ಹಿಂದೆ ಹಿವಾಳಯದ ತಪ್ಪಳಿನಲ್ಲಿರುವ ಶಿವನ್ನು ಪಟ್ಟಣದ ಸುತ್ತಮುತ್ತ ಸಂಶೋಧನಾ ಕೆಲಸದಲ್ಲಿ ತೊಡಗೊಂಡು ಪ್ರಯಾಣ ಮಾಡುತ್ತಿದ್ದಾಗ, ಬಿದಿಬಿದಿಯ ಗೋಡೆಯ ಮೇಲಿನ ಬರಹವೊಂದು ನನ್ನ ಕಣ್ಣಿಗೆ ಬಿತ್ತು. ಹಿವಾಳ ಪ್ರದೇಶ ರಾಜ್ಯ ಸರ್ಕಾರದ ಅರಣ್ಯ ಇಲಾಖೆಯವರು ಪ್ರಚಾರದ ಉದ್ದೇಶಕ್ಕೆಂದು ಬರೆಸಿದ್ದ ಆ ಹೇಳಿಕೆ ಸಾರುತ್ತಿತ್ತು: 'ಕೆಹಡಿ ಹೈ ವೇದ ಪುರಾಣ, ಬಿನಾ ವ್ಯಕ್ತ ಕೆ ನಹಿ ಕಲ್ಲಾಣ್' (ಹೇಳುತ್ತವೆ ವೇದ ಪುರಾಣ, ವ್ಯಕ್ತಗಳಿಲ್ಲದೆ ಇಲ್ಲ ಕಲ್ಲಾಣ್). ಅಂದರೆ, ಈ ಫೋಷಣೆಯ ಪ್ರಕಾರ ಪರಿಸರವಾದ ವೇದಪುರಾಣಗಳಿಂದಲೇ

ಪ್ರಾರಂಭಗೊಂಡದ್ದು ಎಂದಾಯಿತು.

ಇದೇ ಮಾತನ್ನು ಹಿಂದುತ್ತವಾದಿಗಳೂ ಹೇಳುವುದುಂಟು. ಅವರ ಮಟ್ಟಿಗೆ ಹಿಂದೂ ಧರ್ಮ ತನ್ನ ಅಂತರ್ಯಾದಲ್ಲಿಯ ಪರಿಸರ ಪ್ರಚ್�ಿಯನ್ನು ಒಳಗೊಂಡಿರುವಂಥದು. ಆದರೆ ಅವರ ದುರಾದೃಷ್ಟವೆಂದರೆ, ಜಗತ್ತಿನ ಬೇರೆ ಜನಾಂಗಗಳವರೂ ತಮ್ಮ ತಮ್ಮ ಧರ್ಮಗಳ ಬಗ್ಗೆ ಇಂಥರೆ ಹೇಮೈಯ ನುಡಿಗಳನ್ನಾಡಬಹುದು. ಉದಾಹರಣೆಗೆ, ದೇವರು ಮಾನವನಿಗೆ ಈ ಜಗತ್ತಾಸವವನ್ನು ಪ್ರೀತಿಯ ಕಾಳೆಕೆಯಾಗಿ ನೀಡಿದ್ದನೆಂದೂ, ಆ ಕಾರಣ ಮಾನವ ಪ್ರಾಣಿಪ್ರಕ್ಷೇಪಣ ಸೆಲವನ್ನು ಜವಾಬ್ದಾರಿಯಿಂದ ಕಾದು ಪೋಷಿಸಬೇಕೆಂದೂ ಹೇಳುವ ಬ್ಯಾಬಿಲೋನ ಸಾಲುಗಳನ್ನು ಉಲ್ಲೇಖಿಸಿ ಕ್ರೀಸ್ತರು ತಮ್ಮ ಧರ್ಮದ ಪರಿಸರ ಕಾಳಜಿಯನ್ನು ಸಾಧಿಸಿ ತೋರಿಸಲು ಸಾಧ್ಯವಂಟು. ಇನ್ನು ಬೊಧ್ಯ ಧರ್ಮದ ವಿಷಯದಲ್ಲಾದರೆ, ಬುದ್ಧನ ಜಿವನದ ಮಹತ್ವದ ಪ್ರಸಂಗಗಳು ನಡೆದೆಲ್ಲ ಪ್ರಕೃತಿಯ ಮಡಿಲಿನಲ್ಲಿಯೇ. ಆತ ಹುಟ್ಟಿದ್ದ ಶಾಲ ವ್ಯಕ್ತಿಗಳ ನಡುವಿನಲ್ಲಿ, ಜ್ಞಾನ ಪಡೆದುಕೊಂಡಿದ್ದ ಬೋಧಿ ವ್ಯಕ್ತಿದ ನೇರಳಿನಲ್ಲಿ. ಜೊತೆಗೆ, ಆತನ ಒಟ್ಟು ಬೋಧನೆಯಲ್ಲಿ ಮಾನವ ಹಾಗೂ ಮಾನವೇತರರ ಸಮರಸಸಂಬಂಧ ಅತ್ಯಂತ ಮುಖ್ಯ ಅಂಶವೋಂದಾಗಿತ್ತು. ಮಾನವ ಆತ್ಮರತನಾಗಾಗೆ ತನ್ನ ಹಿತ ಹಾಗೂ ಪರರ ಹಿತದ ನಡುವಿನ ಮೂಲಭೂತ ಕೊಂಡಿಯನ್ನು ಕಂಡುಕೊಂಡು, ಅದರಲ್ಲಿ ತನ್ನ ಹೊಣೆಯರಿತು ಬಾಳಬೇಕೆಂಬುದು ಬುದ್ಧ ಪ್ರತಿಪಾದಿಸಿದ ಮಧ್ಯಮ ಮಾರ್ಗದ ಸಾರವಾಗಿತ್ತು.

ಈ ರೀತಿಯಲ್ಲಿ, ಪರಿಸರ ಪ್ರಚ್ಚಿಯ ಯಾವುದೆ ಒಂದು ಧರ್ಮದ ಸ್ವತ್ತಲ್ಲ, ಒಂದು ಪರಂಪರೆಯ ಬಳುವಳಿಯಲ್ಲ ಎನ್ನುವ ಸತ್ಯ ಮೇಲೊಂಟಕ್ಕೆಯೇ ಸ್ವಷ್ಟವಾಗಿ ತೋರುತ್ತದೆ.

ಇದೇ ಮಾತು ಬೇರೆಬೇರೆ ಸಂಸ್ಕೃತಿಗಳ ಪ್ರಾಚೀನ ಹಾಗೂ ಅಭಿಜಾತ ಸಾಹಿತ್ಯಗಳಿಗೂ ಅನ್ವಯವಾಗುತ್ತದೆ. ಮಿತ್ರ ಮಾಧವ ಗಾಡಿಗಳ ನನಗೋವ್ಯು ಹೇಳಿದಂತೆ, ಪುರಾತನ ಭಾರತದ ಶೈವ ಸಾಹಿತ್ಯಕಾರರಲ್ಲಿಬ್ಬಾದ ಕಾಳಿದಾಸನ ಬರಹಗಳಲ್ಲಿ ಗಾಢವಾದ ಪರಿಸರ ಪ್ರಚ್ಚಿ ಕಂಡುಬರುತ್ತದೆ. ಗುಡ್ಡ ಬೆಟ್ಟಗಳು, ನದಿಗಳು, ಕಾಡುಗಳು, ಪಕ್ಷಿಗಳು ಹಾಗೂ ಅವುಗಳ ವಲಸೆ ಕ್ರಮಗಳು ಆತನ ಕೃತಿಗಳ ಭಿತ್ತಿಯಲ್ಲಿ ಅಳಕ್ಕೊಂತ್ತಿರುತ್ತಿದೆ. ಇಂಥದೆ ಮಾದರಿಯಲ್ಲಿ ತಮಿಳು ಭಾಷೆಯ ಸಂಘಂ ಸಾಹಿತ್ಯವು ಸಹ ದಟ್ಟವಾದ ಪ್ರಕೃತಿಪ್ರಚ್ಚಿಯನ್ನು ತೋರುತ್ತದೆ. ಆದರೆ, ಮೌದಲೆ ಪ್ರಸ್ತಾಪಿಸಿದಂತೆ, ಈ ಸಾಧನೆ ಭಾರತದ ಸಾಹಿತ್ಯಗಳಿಗೆಯೇ ಅನನ್ಯಮಾದುದೇನಲ್ಲ. ಉದಾಹರಣೆಗೆ, ಪ್ರಾಣಿ ಪ್ರಚ್ಚಿನ ರೋಮನ್ ಕವಿ ವಚಿಲ್ ನಿಸರ್ಗದ ಬಗ್ಗೆ, ಅದರಲ್ಲಿ

ವಿಶೇಷವಾಗಿ ಗ್ರಾಮೀಣ ಭೂದೃಶ್ಯಗಳ ಬಗ್ಗೆ ಅತ್ಯಂತ ಭಾವತೀಪ್ರತೆಯ ಪದ್ಯಗಳನ್ನು ರಚಿಸಿದ್ದಾನೆ. ಆತನ ಕಾವ್ಯದಲ್ಲಿ ಮನುಷ್ಯ ಏಕಮೇವನಾಗಿಯೋ ಏಕಾಂಗಿಯಾಗಿಯೋ ಚಿತ್ತಿತನಾಗದೆ ಆತ ಹಾಗೂ ಆತನ ಹೊಲಗದ್ದಿಗಳೂ ಮನೆಮರಗಳೂ ನದಿ-ಗುಡ್ಡ-ಕಣೆವೆಗಳ ಮಡಿಲಿನಲ್ಲಿ ನೆಲೆಗೊಂಡಿರುವಂತೆ ವರ್ಣಿತಗೊಂಡಿದ್ದು ಇದು ಪ್ರಕೃತಿ ಹಾಗೂ ಮನುಷ್ಯನು ನಡುವಿನ ಸಮರಸ ಜಿವನದ ದ್ಯುತಕರೆಂಬಂತಿದೆ.

ಈ ರೀತಿಯಲ್ಲಿ, ಜಗತ್ತಿನಾದ್ಯಂತ ಇಬ್ಬನ್ನ ಧರ್ಮಗಳೂ ಸಂಸ್ಕೃತಿಗಳೂ ಹಾಗೂ ಸಾಹಿತ್ಯಗಳೂ ಪರಿಸರದ ಬಗ್ಗೆ ಅತ್ಯಂತ ಸೂಕ್ಷ್ಮವೂ ವಿವೇಕರ್ಯುತವೂ ಆದ ಮನೋಧರ್ಮವನ್ನು ಪ್ರಕಟಿಸಿವೆ; ಪ್ರಕೃತಿಯ ಆಸಂಖ್ಯ ಅಂಶಗಳ ಬಗ್ಗೆ, ಅವುಗಳ ಅಗಣತ ವೈವಿಧ್ಯತೆಯ ಬಗ್ಗೆ, ಅವೆಲ್ಲವುಗಳನ್ನು ಹೆಣಿಯುವ ಏಕತಾಸೂತ್ರದ ಬಗ್ಗೆ ಅಳವಾದ ಅರಿವನ್ನು ಆದರವನ್ನೂ ತೋರಿಸೆ.

ಆದರೆ, ನನ್ನ ದೃಷ್ಟಿಯಲ್ಲಿ, ಇವುಗಳೂವುದನ್ನೂ ಪರಿಸರವಾದದ ಪ್ರಕಟನೆಗಳಿಂದು ಪರಿಗಣಿಸಲಾಗದು; ಪರಿಸರ ಚಳಿವಳಿಯ ಚಾಲಕ ಘಟ್ಟಗಳಿಂದು ಪ್ರತಿಪಾದಿಸಲಾಗದು. ಕಾರಣವಿಷ್ಯೆ: ನನ್ನ ಮಟ್ಟಿಗೆ ಪರಿಸರವಾದ ಆಂದೋಲನ ವೆನ್ನುವುದು ಕವಿಗಳ ತ್ವರಿತಜ್ಞಾನಿಗಳ ಪ್ರಕೃತಿ ಸಂಬಂಧಿತವಾದ ಕಲಾಕೃತಿಗಳೂ ಧ್ಯಾನಾತ್ಮಕವೇ ಆದ ಹೇಳಿಕೆಗಳೂ ಅಧವಾ ಕಾಣ್ಣೆಗಳೂ ಮಾತ್ರವಲ್ಲ. ಬದಲಿಗೆ, ಅದು ಪ್ರಕೃತಿ ಹಾಗೂ ವಾನವಕುಲದ ನಡುವಳಿ ಸಂಬಂಧದಲ್ಲಿ ಬಿಕ್ಕಟ್ಲೈಂದು ಉಧ್ವಪವಾಗಿರುವುದನ್ನು ಗುರುತಿಸುವಂಥದು; ತದನಂತರ, ಆ ಬಿಕ್ಕಟ್ಟನ್ನು ಒಗರಿಸಲೆಂದು ಸಾಮುದಾಯಿಕವೂ ಪ್ರಜ್ಞಾಪೂರ್ವಕವೂ ಆದಂಥ ಪ್ರಯತ್ನಗಳನ್ನು ಸಂಘಟಿಸುವಂಥದು.

ಈ ರೀತಿಯಲ್ಲಿ ನೋಡಿದಾಗ ‘ಪರಿಸರವಾದ’ ದ ಹುಟ್ಟಿ ತೀರ್ಥ ಇತಿಜ್ಞಿನ ದಿನಗಳಲ್ಲಿ, ನಮಗೆ ತುಂಬ ಹತ್ತಿರದ ಕಾಲಘಟ್ಟದಲ್ಲಿ ಆದುದು ಎನ್ನುವುದು ಕಾಣುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಪರಿಸರವಾದವು ಕೃಗಾರಿಕಾ ಕ್ರಾಂತಿಯ ಅತಿರೇಕಗಳ ವಿರುದ್ಧ ರೂಪಗಳಿಂದ ಒಂದು ಸಾಮುದಾಯಿಕ ಪ್ರತಿಸ್ವಂದನ; ಈ ಪ್ರತಿರೋಧ ಮೌದಲು ಯುರೋಪಿನಲ್ಲಿ ಪ್ರಕಟಗೊಂಡಿತು; ನಂತರ, ಕೃಗಾರಿಕೆರಣದ ಪ್ರತೀಯೆ ಏಷಿಯಾ, ಆಟಿಕಾ ಹಾಗೂ ದಕ್ಷಿಣ ಅಮೆರಿಕಾಗಳಲ್ಲಿ ಪರಸರಿಸುತ್ತಿದ್ದಂತೆ ಆ ಪ್ರದೇಶಗಳಲ್ಲೂ ಅದು ಪ್ರತ್ಯಕ್ಷಾಗೋಳ್ಯತೋಡಿತು.

ಜೆದ್ವಾಯಿಕ ಕ್ರಾಂತಿಯು ಪ್ರಕೃತಿ ವೈವಸ್ಥಿಯ ಮೇಲೆ ಬೀರಿದ ಅಭೂತಪೂರ್ವ ನಾಟಕೀಯವೂ ಆದ ವಿವಿಧ ರೀತಿಯ ದುಷ್ಪರಿಣಾಮಗಳನ್ನು ಸೂಳಲವಾಗಿ ಹೀಗೆ ಗುರುತಿಸಬಹುದು:

ಹತ್ತೊಂಬತ್ತನೆ ಶತಮಾನದ ಬರೋಪ್ಯ ನಾಗರಿಕತೆ ಹೋಚ್ಚುಹೋಸ ಶಕ್ತಿಮೂಲಗಳನ್ನು ಕಂಡುಕೊಂಡು ಅವುಗಳನ್ನು ಹೆಚ್ಚುಹೆಚ್ಚುಗಿ ಬಳಸಲಾರಂಭಿಸಿತು. ಈ ಮೂಲಗಳಲ್ಲಿ ಕಲ್ಲಿದ್ದಲು ಹಾಗೂ ವಿದ್ಯುತ್ತು ಪ್ರಥಾನವಾಗಿದ್ದವು. ಇವು ಪ್ರಕೃತಿ ಮತ್ತು ಮಾನವನ ಸಂಬಂಧದ ಸ್ವರೂಪವನ್ನು ಮೂಲಭೂತವಾಗಿ ಮಾರ್ಪಡಿಸಿ ಬಿಟ್ಟವು. ಒಂದೆಡೆ, ಇಂಥ ಅಗಾಧ ಶಕ್ತಿಮೂಲಗಳ ಸಹಾಯದಿಂದ ನಡೆಯುವ ಆಧುನಿಕ ಉತ್ಪಾದನಾ ವಿಧಾನಗಳು ನೈಸರ್ಗಿಕ ಸಂಪನ್ಮೂಲಗಳ ಬಳಕೆಯ ವೇಗವನ್ನು ಹಾಗೂ ಗಾತ್ರವನ್ನು ಉಹಾತೀತವಾಗಿ ವರ್ಧಿಸಿಬಿಟ್ಟವು. ಇನ್ನೊಂದೆಡೆ, ಇದೆ ಶಕ್ತಿಮೂಲಗಳಿಂದ ತಮ್ಮ ಅಸೀಮ ಚಾಲನ ಸಾಮರ್ಪ್ಯವನ್ನು ಹೆಚ್ಚೆದುಕೊಂಡ (ಉಗಿಯಂತ್ರವನ್ನಾದರಿಸಿದ) ಹಡಗು, ರೈಲುಗಳು ಹಾಗೂ (ಕೆಲಕಾಲದ ನಂತರ ಬಂದ) ವಿಮಾನದಂತಹ ಆಧುನಿಕ ಸಾಗಣಿಕೆಯ ಸಾಧನಗಳು ಮತ್ತು ದೂರವಾಣಿಯಂತಹ ಸಂಪರ್ಕ ಸಾಧನಗಳು (ಬರೋಪ್ಯ) ಮಾನವನ ಭೌತಿಕ ಶಕ್ತಿಯನ್ನು ಎಣ್ಣಿಲ್ಲದಂತೆ ಬೆಳೆಸಿಕೊಟ್ಟವು; ಆತ ಹಿಂದೆಂದೂ ಹೋಗಲು ಸಾಧ್ಯವಿರದಿದ್ದಂಥ ಜಗತ್ತಿನ ಮೂಲೆಮೂಲೆಗಳಿಗೆ ಈಗ ಹೋಗಿ, ಅಲ್ಲಲ್ಲಿಯ ನಿಸರ್ಗ ಸಂಪತ್ತನ್ನು ಭಾಜಿಕೊಂಡು ತಂದು, ಅದನ್ನು ತನ್ನ ಭೂಂಘನನ್ನುಗಳನ್ನಾಗಿ ಪರಿವರ್ತಿಸಲು ಅನುವು ಮಾಡಿಕೊಟ್ಟವು.

ಕೆ ಇಡೀ ಯುಗ ಒಂದು ರೀತಿಯಲ್ಲಿ ಬೃಹತ್ದಾಯಗಳ ಯುಗವಾಗಿತ್ತು; ಮಾನವ ಪ್ರಕೃತಿಯನ್ನು ತನ್ನ ಅಗಶ್ಯ-ಆಸೆಗಳಿಗಾಗ ಬಳಸಿಕೊಳ್ಳುವ ವಿಧಾನದ ಗಾತ್ರ ಬೃಹತ್ತಾಗಿ ಬೆಳೆಯುತ್ತು; ಆತ ಕಟ್ಟುವ ಹಡಗುಗಳ ಗಾತ್ರ ಬೃಹತ್ತಾಗಿರದಿತ್ತು; ಹೊದಲಿನ ಗುಡಿ ಕ್ಯಾರಿಕೆಗಳು ಈಗ ಬೃಹದಾಕಾರದ ಕಾರ್ಯಾನ್ವಯಗಳಿಗಾಗಿದ್ದವು; ಗಳಿಗಾರಿಕೆಯ ಸಣ್ಣಪುಟ್ಟ ಹೊಂಡಗಳು ಬೃಹತ್ ಪ್ರಮಾಣದ ಕಂದಕಗಳಾದವು.

ಇವೆಲ್ಲವೂ – ಆಧುನಿಕ ಉತ್ಪಾದನಾ ವಿಧಾನಗಳು, ಆಧುನಿಕ ಇಂಥನ ಮೂಲಗಳು ಹಾಗೂ ನಿರಂತರವಾಗಿ ಹೆಚ್ಚುತ್ತು ನಡೆದ ಆಧಿಕ-ವಾಣಿಜ್ಯ ಚಟುವಟಿಕೆಗಳು – ಸೇರಿ ಪರಿಸರ ವ್ಯವಸ್ಥೆಯ ಅವಸತಿಯ ವೇಗವನ್ನು ಹಿಂದೆಂದೂ ಇಲ್ಲದಂತೆ ತ್ವರಿತಗೊಳಿಸಿದವು. ಏಂತೆಂಬುದು ಇಂಥನ ಶಕ್ತಿಯನ್ನು ಅರಣ್ಯಾನಾಶ, ಪ್ರಾಣಿ-ಸಸ್ಯ-ಪ್ರಭೇದಗಳ ನಾಶ, ನೀರು-ಗಾಳಿಯ ಮಲೀನೀಕರಣದ ಪ್ರಕೃತಿಯಗಳು ರಕ್ತಸ ಪ್ರಮಾಣದಲ್ಲಿ ಪ್ರಾರಂಭಗೊಂಡವು. ಜೊತೆಗೊತೆಯಾಗಿ, ಇನ್ನೆ ಶತಮಾನದ ಯುರೋಪಿನಲ್ಲಿ ಜನಸಂಖ್ಯೆ ಆಗಾಧವಾಗಿ ಬೆಳೆಯುತ್ತಾಗಿತ್ತು. ಅಲ್ಲಿಯವರೆಗೆ ಜನರಾಶಿಗಳು ಇರಲಿಲ್ಲವೆಂದಲ್ಲ; ಆದರೆ ರೋಗರೂಜಿನ, ಕ್ರಾಮಾಧಾರ, ಪ್ರವಾಹಗಳಂತಹ ನೈಸರ್ಗಿಕ ಆಕಸ್ಮಿಕಗಳು ಆ ಜನಸಂಖ್ಯೆಯನ್ನು ನಿಯಂತ್ರಿಸಿದ್ದಿದ್ದವು. ಈಗ ಮಾತ್ರ ಆಧುನಿಕ ವಿಜ್ಞಾನ-ತಂತ್ರಜ್ಞಾನಗಳ ಮೂಲಕ ಸಾಧ್ಯವಾದ

ಹೊಸ ಚಿಕಿತ್ಸೆ ಶಕ್ತಿಗಳು ಹಾಗೂ ಕೃಷಿ ವಿಧಾನಗಳು ಮಾನವ ಸಮೂಹದ ಗಾತ್ರವನ್ನು ಅನೂಕ್ತ ವಾಗಿ ಬೆಳೆಸಿಕೊಟ್ಟುವು.

ಪಾಣಿಮಾತ್ರೆ ಜಗತ್ತಿನಲ್ಲಿ ಇನೆಯ ಶತಮಾನದಲ್ಲಿ ಫಾರ್ಟಿಸಿದ ಇಂಥ ಆಧಿಕ ಹಾಗೂ ಸಾಮಾಜಿಕ ಪ್ರಕೃತಿಯಗಳಿಲ್ಲವನ್ನು ಒಂದೇ ವಾಕ್ಯದಲ್ಲಿ ಸಂಗ್ರಹಿಸಿ ವರ್ಣಿಸುವ ದಾದಲ್ಲಿ ‘ಹೆಚ್ಚು ಹೆಚ್ಚು ಜನರು ಹೆಚ್ಚು ಹೆಚ್ಚು ಪಸ್ತುಗಳನ್ನು ಉತ್ಪಾದಿಸುವ ಹೆಚ್ಚು ಹೆಚ್ಚು ಕೆಬಳಿಸುವ ಹೆಚ್ಚು ಹೆಚ್ಚು ತ್ಯಾಜ್ಯರಾಶಿಯನ್ನು ಸೃಷ್ಟಿಸುವ ಜೀವನ ಶೈಲಿಯನ್ನು ಅನುಸರಿಸಲಾರಂಭಿಸಿದರು’ ಎಂದು ಹೇಳಬಹುದು. ಈ ಮೂಲಕ ಪ್ರಕೃತಿಕ ಸಂಪತ್ತು ಒಹುಬೇಗನೇ ಬರಿವಾಗಿರದಿಗತ್ತು, ಪ್ರಕೃತಿ ಹಾಗೂ ಮಾನವರ ನಡುವಿನ ಸಂಬಂಧ ಮೂಲಭೂತವಾಗಿ ಮಾರ್ಪಾಟಾಗ ತೊಡಗಿತ್ತು. ಇದರ ಮೊದಲು ಇಂಥ ನಿಸರ್ಗ ನಷ್ಟಿಸಿದರಲ್ಲಿವೆಂದಲ್ಲ. ಆದರೆ ಅಂತಹ ವಿದ್ಯುಮಾನಗಳು ಯಾವತ್ತೂ ಸ್ಥಳೀಯ ವಾಗಿದ್ದವು, ತತ್ತ್ವಾರ್ಥ ಸೀರಿಯ ವ್ಯಾಪ್ತಿಯವಾಗಿದ್ದವು. ಹಿಂದೆಯೂ ಮಾನವ ಇಡಿಯಿಡೀ ಕಾಡುಗಳನ್ನು ಕಡಿದಿದ್ದು, ಇಡಿಯಿಡೀ ಪ್ರಾಣಿಭಾತಿಗಳನ್ನು ಬೆಳೆಯಾಡಿದ್ದು. ಆದರೆ ಇಂಥ ಕೃತ್ಯಾಗಳು ಬಿಡಿಬಿಡಿಯಾಗಿ ನಡೆದಿದ್ದ ಕಾರಣ ಅವುಗಳ ಒಟ್ಟು ಪರಿಣಾಮ ಕಾಲ ಹಾಗೂ ದೇಶಗಳಿರದರ ಜೆಕಟ್ಟಿನಲ್ಲಿ ಆತ್ಮಂತ ಅಲ್ಲವಾಗಿತ್ತು. ನೇಲಸಮಗೊಂಡ ಕಾಡುಗಳು ಮತ್ತೆ ಸಮೃದ್ಧವಾಗಿ ಜಿಗುರುತ್ತಿದ್ದವು, ಪ್ರಾಣಿಗಳು ಮತ್ತೊಮ್ಮೆ ತಮ್ಮ ಸಂಖ್ಯೆಯನ್ನು ವ್ಯಾಧಿಸಿಕೊಳ್ಳುತ್ತಿದ್ದವು. ಇದಕ್ಕೆ ಸಂಘರ್ಷಣ ವ್ಯತಿರಿಕ್ತವಾಗಿ, ಇನ್ನೆ ಶತಮಾನದಲ್ಲಿ ಪಾಶ್ಚಾತ್ಯ ಜಗತ್ತು ನಡೆಸಿದ ಪ್ರಕೃತಿದ್ವಂದವು ಅಪರಿಮಿತ ಭೌಗೋಳಿಕ ವ್ಯಾಪ್ತಿಯಾದೂ ದೀರ್ಘಕಾಲೀನ ಪ್ರಭಾವವನ್ನು ಲ್ಭಾದ್ರ ಹಾಗೂ ಅತ್ಯಧಿಕ ವೇಗದ್ವಾರಿಗಿದ್ದತ್ತು.

ಇಂಥ ವಿನಾಶದ ವ್ಯಾಪರೀತ್ಯದಲ್ಲಿ ಮಾನವನಿಗೆ ಹೊಸದೊಂದು ಅರಿವೂ ಮೂಡತೊಡಗಿತ್ತು; ಇಡೀ ಮಾನವ ನಾಗರಿಕತೆಯ ಹಿಂದೆಂದೂ ಕಾಣಿದ್ದಂತಹ ಬಿಕ್ಕಟ್ಟಿಗೆ ತನ್ನನ್ನು ತಾನೆ ದೂಡಿಕೊಳ್ಳುತ್ತಿರುವುದೆಂಬ ಪ್ರಜ್ಞ ಬೆಳೆಯುತ್ತು.

ಆಧುನಿಕ ಮಾನವನ ಇಂಥ ಆತ್ಮತ್ವ-ತ್ಯಾಜ್ಯಕ ಪ್ರವೃತ್ತಿಯ ವಿರುದ್ಧ ದನಿಯಿತ್ತಿದ್ದವರಲ್ಲಿ ಬರಹಗಾರರಾದ ವಿಲಿಯಮ್ ವಡ್‌ವರ್ತಾರ್, ಮಾರಿಸ್, ಜಾನ್ ರಸ್ಪಿನ್, ಕಾರ್ಲೆಂಟಿರ್, ಥೋರೋ ಮೊದಲಿಗರಾಗಿದ್ದರು. ಇಂಥವರ ಸರಿಸಮ ನಾಗಿಯೂ ಸಮಕಾಲೀನನಾಗಿಯೂ ಬಂದ ಅಮೆರಿಕಾದ ಜಾನ್ ಮೂರ್ನ ಕತೆಯನ್ನು ಇಲ್ಲಿ ವಿಶೇಷವಾಗಿ ಗಮನಿಸಬಹುದು. ‘ಪ್ರಕೃತಿಯ ನನ್ನ ವಿಶ್ವವಿದ್ಯಾನಿಲಯ’ ಹೆಂದು ಫೋಷಿಸಿದ ಮೂರ್ರಾ ಥೋರೋನ ಕಟ್ಟು ಶಿಷ್ಟನಾಗಿದ್ದು. ಆತ, ಕೇವಲ ಕುಶಾವ ದಿಂದೊಮ್ಮೆ, ಅಮೆರಿಕೆಯ ಸಂಯುಕ್ತ ಸಂಸಾರದ ಉದ್ದಗಲಕ್ಕೂ ಆಧುನಿಕ

ನಾಗರಿಕತೆಯ ವ್ಯಾಪಿಸಿದ ಬಗೆಯನ್ನು ಕಾಣಲೇಂದು ತನ್ನ ಪ್ರಥಮ ಪ್ರಾರ್ಮಿಕರು ಸಾಗಿದ ಹಾದಿಯನ್ನೇ ಅನುಸರಿಸುತ್ತೇ ಆ ದೇಶದ ಪ್ರಾರ್ಮಿಕೀರದಿಂದ ಪಶ್ಚಿಮತೀರದವರೆಗೂ ಪ್ರಯಾಣವನ್ನು ಕೈಗೊಂಡ. ಅಧಾರತ್, ಅವೇರಿಕಾವು ಆಧುನಿಕತೆಯ ತಕ್ಕುಗೇ ಸಿಕ್ಕಿಕೊಳ್ಳುತ್ತ ಬಂದ ಹೆಚ್ಚಿಗಳಲ್ಲೇ ಆತ ತನ್ನ ಹೆಚ್ಚಿಯನ್ನೂರುತ್ತಾ ಬಂದ. ಹೀಗೆ ಸಂದ ದಾರಿಯಲ್ಲಿ ಕಂಡಬಂದ ಪ್ರಕೃತಿಯ ಆತನಲ್ಲಿ ಸಖೀದಾಫಾತವನ್ನುಂಟುಮಾಡಿತ್ತು. ತಾನು ಯಾರನ್ನು ಪ್ರಾಜ್ಯ ಪ್ರೋಲಿಕರು ಎಂದು ಭಾವಿಸಿದ್ದನೂ ಅವರು ಪ್ರಕೃತಿಯನ್ನು ಪುಂಡರ ಹಾಗೆ ಲಾಟಿಗ್ಯದಿದ್ದರು ಎನ್ನುವ ಸತ್ಯ ಅಡಿಯಾಗಿಲ್ಲ ಸ್ವಷ್ಟವಾಗುತ್ತಿದ್ದಂತೆ ಆತ ನಿಸರ್ಗನಿಷ್ಟನಾಗಿ ಪರಿವರ್ತಿತನಾದ. ಆ ನಂತರ ಆತ ಪರಿಸರ ಚಳವಳಿಯ ಪ್ರಪ್ರಥಮ ನೇತಾರರಲ್ಲಿಬ್ಬಾದ.

ಇನ್ನೊಂದು ಸ್ತರದಲ್ಲಿ, ಪರಿಸರ ಚಳವಳಿಯನ್ನು ಯುರೋಪಿನಲ್ಲಿ ಇನೆ ಶರ್ತಮಾನದ ಬೇರೆಬೇರೆ ಘಟ್ಟಗಳಲ್ಲಿ ಪ್ರಾರಂಭಗೊಂಡ ಮೂರು ಇತಿಹಾಸಿಕ ಪ್ರತ್ಯೇಯೆಗಳ ಮುಂದುವರಿಕೆಯಾಗಿಯೂ ನೋಡಬಹುದು. ಪ್ರಚಾರಾಂತ್ರಿಕವಾದವು ಪ್ರತಿಯೊಬ್ಬ ಸಮಾನವ್ಯಾಗಿಗೂ ಸಮಾನ ಹಕ್ಕು ಹಾಗೂ ಅಧಿಕಾರವನ್ನು ತೆಂದುಕೊಡುವ ಆಶಯದ ಚಳವಳಿಯಾಗಿತ್ತು; ಸಮಾಜವಾದವು ಸಂಪತ್ತು ಮತ್ತು ಸಂಪನ್ಮೂಲ ಲಾಭ ಸಮಾನ ಹಂಚಿಕೆಗಾಗಿ ಒತ್ತಾಯಿಸಿತ್ತು; ಸ್ವೀವಾದವು ಸ್ವೀಯರ ಹಾಗೂ ಪ್ರರೂಪ ನಡೆವಿನ ಎಲ್ಲ ರೀತಿಯ ಸಾಮಾಜಿಕ, ಆಧಿಕ ಮತ್ತು ರಾಜಕೀಯ ಭೇದಭಾವಗಳನ್ನು ತೊಡೆಯಲ್ಲಿಸಿತ್ತು. ಹೀಗೆ ಈ ಮೂರೂ ಚಳವಳಿಗಳು ಮಾನವ ಸಮುದಾಯದ ಬೇರೆ ಬೇರೆ ಪಲಯಗಳಲ್ಲಿ ಸಮಾನತೆಯನ್ನು ಸ್ಥಾಪಿಸುವ ಪ್ರಯತ್ನಗಳಾಗಿದ್ದವು. ಇವುಗಳ ತಾರ್ಕಿಕ ಹಾಗೂ ತಾತ್ಪರ್ಯ ಮುಂದುವರಿಕೆಯೆಂಬಂತೆ ಮೂಡಿಬಂದ ಪರಿಸರವಾದವು ಮನುಷ್ಯರಿಗರುವಂತೆಯಿ ನಿಸರ್ಗಕ್ಕೂ ಮಾನವೇತರ ಜೀವರೂಪ ಗಳಿಗೂ ಅವುಗಳದೆ ಆದ ಘನತೆ ಮತ್ತು ಸ್ವಾತಂತ್ರ್ಯವಿರುತ್ತದೆಯೆನ್ನುವುದನ್ನು ಗುರುತಿಸುವಂತೆ ಒತ್ತಾಯಿಸಿತ್ತು.

ಇದಿನ್ನು ಪಾಶ್ಚಿಮಾತ್ಮೆ ಪರಿಸರ ಚಳವಳಿಯು ಬೆಳೆದುಬಂದ ಬಗೆಯ ಒಂದು ಸ್ಥಳಲನೋಟವಾಯಿತು. ಈಗ, ನಮ್ಮದೆ ಪರಿಸರಕ್ಕೆ ಮರಳಿರುವುದಾದರೆ - ಭಾರತದಲ್ಲಿ ಈ ಚಳವಳಿಯು ರೂಪಗೊಂಡ ರೀತಿ ಯಾವುದು?

ಭಾರತೀಯ ಪರಿಸರ ಚಳವಳಿಯು ಪ್ರಾರಂಭಗೊಂಡದ್ದು ಅನೇ ಶರ್ತಮಾನದ ಆದಿಭಾಗದಲ್ಲಿ. ಸ್ವಾತಂತ್ರ್ಯ ಸಂಗ್ರಹವು ವ್ಯಾಪಕವಾಗಿ ಬೆಳೆಯಲ್ಲಿದ್ದ ದಿನಗಳಲ್ಲಿ, ಭವಿಷ್ಯದ ಸ್ವಾತಂತ್ರ್ಯ ಭಾರತದಲ್ಲಿ ಯಾವ ರೀತಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಸರಿಸಬೇಕೆಂಬ ಚರ್ಚೆಯೂ ಆ ಆಂದೋಲನದ ಬಹುಮುಖ್ಯವಾದೊಂದು

ಭಾಗವಾಗಿದ್ದಿತ್ತು. ದೇಶದ ಭವಿತವುವನ್ನು ರೂಪಿಸುವಾಗ ಪಶ್ಚಿಮದ ಮಾದರಿಯನ್ನು, ಅಂದರೆ ಏಕೋಮುಖಿ ಕೈರಣಿವನ್ನು ಅನುಸರಿಸಬೇಕೆ ಅಧಿವಾ ಅಂಧಕೊಂಡು ಮಾರ್ಗದ ಮುಖಾಂತರ ಪ್ರಕೃತಿಯನ್ನೂ ಸ್ವಾತ್ಮಾ ತನ್ನನ್ನೂ ವಿನಾಶದಂಬಿಗೆ ತಲುಪಿಸಿದ ಪಶ್ಚಿಮಕ್ಕಿಂತ ಬೇರೆಯೆ ಆದ ಪರ್ಯಾಯ ಅಭಿವೃದ್ಧಿ ಕ್ರಮವನ್ನು ಸ್ವಷ್ಟಿಸಿಕೊಳ್ಳಬೇಕೆ ಎನ್ನುವುದು ಈ ಚರ್ಚೆಯ ಕೇಂದ್ರ ಪ್ರಶ್ನೆಯಾಗಿತ್ತು. ಒಂದೆಡೆ ಭಾರತ ತನ್ನ ಪ್ರಸಕ್ತ ಸ್ವಿತ್ಯಯನ್ನು ಸುಧಾರಿಸಿಕೊಳ್ಳುವುದು ಅತ್ಯಾನಿವಾಯ ವೆಂಬ ಅರಿವಿದ್ದರೆ ಇನ್ನೊಂದೆಡೆ ಇಂಥ ಸುಧಾರಣೆಗೆ ಪಶ್ಚಿಮದ ಮಾದರಿಯೋಂದೆ ಯೋಗ್ಯವೇನ್ನುವುದು ತೀರಾ ತವ್ಯ ಎನ್ನುವ ತಿಳಿವಳಿಕೆಯೂ ಬೆಳೆಯಲ್ಲಿದ್ದ ಕಾಲವಾಗಿತ್ತದು. ಜೊತೆಗೆ, ಪಾಶ್ಚಿಮಾತ್ಮೆ ಮಾರ್ಗದ ಬಟ್ಟು ಪರಿಣಾಮವೇನಾಗಬಹುದೆಂಬುದರ ಜ್ಞಲಂತ ನಿದರ್ಶನಗಳ ಕರೋರ ಇತಿಹಾಸಿಕ ಪಾಠಪೂ ಭಾರತದ ಎದುರಿನಲ್ಲಿತ್ತು.

ಚಾರಿತ್ರಿಕ ಆಯ್ದೆಯ ಪ್ರಶ್ನೆಯೋಂದರ ಆ ಸ್ವಿವೇದದಲ್ಲಿ ಮೋ. ಕ. ಗಾಂಧಿ ಹೀಗೆ ಉತ್ತರಿಸಿದರು: ಭಾರತವು ಪಾಶ್ಚಿಮಾತ್ಮೆ ಮಾದರಿಯ ಕೈರಣಿವನ್ನು ಅನುಸರಿಸಬೇಕಾಗುವಂಥ ಸಾಧ್ಯತೆಯನ್ನು ದೇವರೆ ತಪ್ಪಿಸಲಿ. ಒಂದೇ ಒಂದು ಪ್ರಟಿ ದ್ವೀಪ ರಾಜ್ಯ (ಇಂಡಿಂಡ) ರ ಆಧಿಕ ಸಾಮ್ರಾಜ್ಯದಾವವೇ ಇಂದು ಇಡೀ ಪ್ರಪಂಚವನ್ನು ಸಂಕೋಲೆಯಲ್ಲಿ ಬಂಧಿಸಿಕ್ಕಿದೆ. ಇನ್ನು ಮುನ್ಮೂರು ಮಿಲಿಯ ಜನಗಳ ದೇಶಪೋಂದು ಅಂಥದೆ ಆಧಿಕ ಶೋಷಣೆಗೆ ಕೈಹಾಕುವುದಾದಲ್ಲಿ ಅದು ಮಿಡತೆಗಳ ರೀತಿಯಲ್ಲಿ ಇಡಿ ಜಗತ್ತನ್ನು ಜಗದು ಉಗಿಡಿತು ('ಯಂಗ್ ಇಂಡಿಯ') ಪತ್ರಿಕೆ, ಅಂ ಡಿಸೆಂಬರ್ ೧೯೭೮).

ಬೇರೆ, ಹೆಚ್ಚು ಸಮಾಕಾಲೀನ ಒತ್ತೆಡದ ಕಾರ್ಯಕ್ರಮಗಳಲ್ಲಿ ಗಾಢವಾಗಿ ತೊಡಗಿಕೊಂಡಿದ್ದ ಗಾಂಧಿಗೆ ಸಹಜವಾಗಿಯೆ ಪರಿಸರ ಸಂಬಂಧ ಸಂಗತಿಗಳ ಬಗ್ಗೆ ಹೆಚ್ಚಿನ ಗಮನವನ್ನು ನಿರ್ದಲಾಗಿಲ್ಲ. ಆದಗ್ಗೂ ಓವರ್ ಮಹಾನ್ ದಾರ್ಶನಿಕನಾಗಿ ಅವರು ಅಂತಃಸ್ವಾರಣೆಯ ಮುಖಾಂತರವೇ, ಆಧುನಿಕ ಪಾಶ್ಚಿಮಾತ್ಮೆ ನಾಗರಿಕತೆಯು ನಿಸರ್ಗವನ್ನು ಇನ್ನಿಲ್ಲದಂತೆ ಲಾಟಿಗ್ಯಾಯ್ಯುತ್ತಿದ್ದ ವಿಷಮ ಸತ್ಯವನ್ನು ಅರಿತಿದ್ದರು. ಮುಂದೆ ಅವರ ಕೆಲವು ಅನುಯಾಯಿಗಳು ಅವರ ಭಾವಮೂಲದ ಹೇಳಿಕೆಗಳನ್ನು ವೈಚಾರಿಕ ನೇಲೆಯಲ್ಲಿ ಬೆಳೆಸುವ ಪ್ರಯತ್ನಗಳನ್ನು ಮಾಡಿದರು. ಅಂಥವರಲ್ಲಿ ಇಬ್ಬರು ಪ್ರಮುಖರು ಜೆ.ಸಿ. ಕುಮಾರಪ್ಪ ಹಾಗೂ ಮಿಳೊ ಬೆನ್ನೊ.

ತ್ಯೇಸ್ತ ಕುಟುಂಬವೋಂದರಲ್ಲಿ ಜನಿಸಿದ ಕುಮಾರಪ್ಪ ಅತ್ಯಾಚಾರ ಆಧುನಿಕ ಪಾಶ್ಚಿಮ ಶಿಕ್ಷಣವನ್ನು ಪಡೆದವರಾಗಿದ್ದರು. ಆದರೆ ಗಾಂಧಿ ಪರಿಚಯ ಅವರಲ್ಲಿ ಆಮೂಲಾಗ್ರಿಬದ್ಲಾವಣೆಯನ್ನು ತಂದಿತು. ಮುಂದೆ ಅವರು ಭಾರತದ ವಿಶಿಷ್ಟ ಪರಿಸರಕ್ಕೆ

ಸಾಧುವೂ ಹಾಶ್ಮಿನ್ಹಾತ್ಯ ಮಾದರಿಗೆ ಭಿನ್ನವೂ ಆದಂಥ ಪ್ರಗತಿಯ ಪರ್ಯಾಯ ಮಾರ್ಗವೇಂದನ್ನು ರೂಪಿಸಲು ತಮ್ಮ ಇಡಿ ಜೀವಮಾನವನ್ನು ಮುದಿಪಾಗಿಟ್ಟಿರು. ಕುಮಾರಪ್ಪನವರ ಆಸಕ್ತಿಗಳನ್ನು ಪಟ್ಟಿ ಮಾಡುವುದೆಂದರೆ ನಮ್ಮ ಕಾಲದ ಪರಿಸರವಾದಿ ಸ್ವಯಂಸೇವಾ ಸಂಘಟನೆಗಳ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿದಂತೆಯೇ ಹೋದು. ಗಾಂಧಿ ಪ್ರೇರಣೆಯಿಂದ ಗ್ರಾಮೀಣ ಭಾರತದ ಉದ್ದಗಲಕ್ಕೂ ಸಂಚರಿಸಿದ ಅವರು ಅಲ್ಲಿಯ ಪಾರಂಪರಿಕ ಜ್ಞಾನವನ್ನು ಕಂಡು ಚಕ್ಕತರಾದರು. ಆ ಜೀವನಕ್ರಮದ ಪರಿಸರಸಂವೇದಿ ಶಕ್ತಿಯನ್ನು ಮನಗಂಡು ಅವರು ಅದರ ಹಿಂದಿನ ತಾತ್ಕಾರ್ತಿಕತೆಗೆ ಮೂರೆತರೂಪೊಂದನ್ನು ಕೊಡಲು ಶ್ರಮಿಸಿದರು. (೧) ಭೂಸಾರ ಸಂರಕ್ಷಣೆ (೨) ಜಲ ಸಂರಕ್ಷಣೆ (೩) ಸಂಪನ್ಮೂಲಗಳ ಮರುಬಳಕೆ (೪) ಹಳ್ಳಿಗರಿಗೆ ತಮ್ಮ ಸುತ್ತುಣ ಅರಣ್ಯದ ಮೇಲೆ ಇರುವ/ಇರುತ್ತೇಕಾದ ಸಹಜ ಹಕ್ಕುಗಳ ಪ್ರತಿಪಾದನೆ (೫) ಜೀವಿಕ ಇಂಥನವೂಲಗಳ ಅಭಿವೃದ್ಧಿ (೬) ಇಂಥನ ಸಂರಕ್ಷಣೆ ಹಾಗೂ (೭) ಸೂಕ್ತ ತಂತ್ರಜ್ಞಾನಗಳ ಅಭಿವೃದ್ಧಿ – ಅವರ ಒಟ್ಟು ಆಸಕ್ತಿಯ ಕೆಲ ಬಹುಮುಖ್ಯ ಅಂಶಗಳಾಗಿದ್ದವು. ಬ್ರಿಟಿಷರ ಪ್ರಗತಿಯ ಸೋಣಿನ ಯೋಜನೆಗಳು ಹೇಗೆ ವಾಸ್ತವದಲ್ಲಿ ಪರಾಕರ್ತು ಕುತಂತ್ರಗಳಾಗಿದ್ದವು ಎನ್ನುವುದನ್ನು ಕುಮಾರಪ್ಪ ಬಿಲು ಸ್ವಷ್ಟವಾಗಿ ಅನಾವರಣಗೊಳಿಸಿದರು. ಭಾರತದ ನೆಲ-ನೀರು-ಗುಡ್ಡ - ಕಾಡು-ಕೃಷಿ-ಕ್ಯಾರಿಕೆ-ಕಂಡಾಯಗಳ ವಿಷಯದಲ್ಲಿ ಬ್ರಿಟಿಷರ ಜಾರಿಗೊಳಿಸಿದ ಹೋಸ ಕಾನೂನುಗಳು ಮೂಲತಃ ಭಾರತೀಯರಿಂದ ಭಾರತೀಯ ಪರಿಸರವನ್ನು ಕಿರುಕೊಳ್ಳುವಂಥ ಹುನ್ನಾರಗಳೇ ಆಗಿದ್ದವು ಎಂಬ ಸತ್ಯಾಂಶವನ್ನು ಅವರ ತರುಭದ್ರವಾಗಿಯೇ ಸಾಧಿಸಿ ತೋರಿಸಿದರು. ಇಂಂರಷ್ಟು ಹಿಂದೆಯೇ ರಾಸಾಯನಿಕ ಗೊಳಿಸಿರದ ಬಳಕೆಯನ್ನು ಕಟುವಾಗಿ ಟೀಕೆಸಿದ್ದ ಕುಮಾರಪ್ಪ ಸ್ವಾತಂತ್ರ್ಯಾಭ್ರತರ ಭಾರತದಲ್ಲಿಯೂ ಪರಿಸರಬಿಧಿ ಅಭಿವೃದ್ಧಿಯ ಮಾರ್ಗವನ್ನು ಕುರಿತು ಚಿಂತನೆ ನಡೆಸಿದರು. ಗಾಂಧಿವಾದಿ-ಪರಿಸರವಾದಿ ಅರ್ಥಶಾಸ್ತ್ರಜ್ಞರಾಗಿದ್ದ ಕುಮಾರಪ್ಪ ‘ಶಾಶ್ವತ ಅರ್ಥಶಾಸ್ತ್ರ’ ದ ಪ್ರತಿಪಾದಕರಾಗಿದ್ದರು. ಅವರಿಂದ ಸ್ವಾತಿತ್ವಗೊಂಡವರಲ್ಲಿ ಒಂದು ದೊಡ್ಡ ಹೆಸರು ‘ಸ್ವಾಲ್ ಈಸ್ ಬ್ಲೂಟಿಪ್ಲೂ’ ನ ಘುವಾಕರ್ಣನಾದು.

ಮೀರಾ ಬೆನ್ನಾಳ್ ಪ್ರಾಂತಶ್ರಮದ ಹೆಸರು ಮ್ಹಾಡಲೀನ್ ಸ್ವೇಂದ್ರ. ಉಚ್ಚ ವರ್ಗದ ಬ್ರಿಟಿಷ್ ಕುಟುಂಬವೊಂದರಲ್ಲಿ ಜನಿಸಿದ ಆಕೆಯ ಮೊದಲ ಗಾಡ ಆಸಕ್ತಿ ಪಾಶ್ಚಾತ್ಯ ಅಭಿಜಾತ ಸಂಗೀತವಾಗಿತ್ತು. ಅದರ ಮೂಲಕ ಆಕೆ ಆ ಕಾಲದ ಪ್ರಖ್ಯಾತ ಪ್ರೇಂಚಾ ಲೇಖಿಕ ರೋಮೆ ರೋಲಾನ ಪರಿಚಯ ಪಡೆದುಕೊಂಡಳು. ಭಾರತದ ಬಗ್ಗೆ ತುಂಬಾ ಗೌರವ ಹೊಂದಿದ್ದ ರೋಲಾ ಒಮ್ಮೆ ಆಕೆಯ ಎದುರು ಗಾಂಧಿಯ ಬಗ್ಗೆ

ಪ್ರಸ್ತಾಪಿಸಿ ಆತನ ಮಹತ್ವಕೆಯನ್ನು ವರ್ಣಿಸಿದ. ಅಂದಿನಿಂದ ಮ್ಹಾಡಲೀನ್ ಸ್ವೇಂದ್ರ ತಾನೆಂದೂ ಕಂಡಿರದಿದ್ದ ಗಾಂಧಿಯ ಪರಮ ಆರಾಧಕಳಾಗಿ ಪರಿವರ್ತಿತಳಾದಳು. ಭಾರತಕ್ಕೆ ಬಂದು ಗಾಂಧಿಯ ಜೊತೆಗೆಯೇ ಜೀವಿಸಬೇಕೆಂಬ ಪ್ರಬಲವಾದ ತುಡಿತವಿದ್ದರೂ ಆಕೆಯ ಆ ಕನಸು ನನಸಾಗಲು ಕೆಲವು ವರ್ಷಗಳಿಂದ ಬೇಕಾದವು. ಗಾಂಧಿಯ ಶ್ರಮವನ್ನು ಸೇರಿದ ನಂತರ ಆಕೆ ಸಂಪೂರ್ಣವಾಗಿ ಭಾರತೀಯಾಗಿದೆ ಬಹುಕಿರಿಯಾಗಿದೆ; ತನ್ನ ಹೆಸರನ್ನು ಮೀರಾ ಬೆನ್ನಾ ಎಂದು ಬದಲಾಯಿಸಿಕೊಂಡಳು ಹಾಗೂ ತನ್ನ ತಾಯ್ಯಾಟಿನ ವಿರುದ್ಧವೇ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿದಳು.

ಇವು ಆಕೆಯ ಬಗ್ಗೆ ಇತಿಹಾಸ ದಾಖಲಿಸಿರುವ ಪ್ರಮುಖ ಸಂಗತಿಗಳು. ಆದರೆ ಹಾಗೆ ದಾಖಲಾಗದ ಆಕೆಯ ಖಾಸಗಿ ಜೀವನದ ವಿದ್ಯುತ್ವಾನಗಳು ಕೆಲವುಂಟು. ನಮ್ಮ ತ್ರಿಸ್ತುತ ಚರ್ಚೆಯ ಮಣಿಗ್ರೆ ಆ ವಿವರಗಳ ಹೆಚ್ಚು ಮಹತ್ವದವು.

ರೇಳಿರಲ್ಲಿ ಆಕೆ ತನ್ನ ವೈಯಕ್ತಿಕ ಜೀವನದಲ್ಲಿ ದೊಡ್ಡದೊಂದು ಬಿಕ್ಕಿಟ್ಟಿನ್ನು ಎದುರಿಸಬೇಕಾಗಿಬಂತು. ರಾಷ್ಟ್ರೀಯವಾದಿ ಸಿಹಿ ತರುಣನೋವ್ರ ನಡೆ ಆಕರ್ಷಿತಳಾದ ಆಕೆ ಆತ ಆಪೇಕ್ಷಿತ ಪ್ರತಿಸ್ತಂದನೆಯನ್ನು ತೋರಿದಿದ್ದಾಗ ತಿಳೈ ಮಾನಸಿಕ ತುಮುಲಕ್ಕೆ ಒಳಗಾದಳು. ಆ ಕಂಡಿ ಅನುಭವವನ್ನು ಮರಿಯಲೆಂದು ಹಿಂದಿಲಾಯದಲ್ಲಿ ಸುತ್ತಾಡುತ್ತ ನಡೆದು ಕೊನೆಗೆ ರೇಳಿರಲ್ಲಿ ಅಲ್ಲಿಯೇ ಬಂದು ಆಶ್ರಮವನ್ನು ಸ್ಥಾಪಿಸಿದಳು. ರೇಳಿರವರೆಗೆ ಅಲ್ಲಿಯೇ ನೆಲೆಯೂರಿದ್ದ ಮೀರಾ ನಂತರ ಆಸ್ತಿಯಾ ದೇಶಕ್ಕೆ ತೆರಳಿ ಅಲ್ಲಿಯ ಅಲ್ಲೂ ಪರವಾಗಳ ತಪ್ಪಿಲಿನಲ್ಲಿ ಆಸರೆಯೋಂದನ್ನು ಕಟ್ಟಿಕೊಂಡು ತನ್ನ ಕೊನೆಯಸಿರಿನವರೆಗೂ ಅಲ್ಲಿಯೇ ಕಾಲ ಹೇಳಿದಳು. ಆದರೆ ಭಾರತದ ಬಗ್ಗೆ ಆಕೆಗಿದ್ದ ಶ್ರೀತಿ ಕೊನೆಯವರೆಗೂ ಕಿಂಚತ್ತೂ ಕುಂಡಲಿಲ್ಲ.

ಹಿಮಾಲಯದ ಅಡಿಯಲ್ಲಿ ಬದುಕುತ್ತಿದ್ದ ದಿನಗಳಲ್ಲಿಯೇ ಆಕೆಗೆ ಆಧುನಿಕ ಭಾರತ ಅನುಸರಿಸಲಾರಂಭಿಸಿದ್ದ ಪ್ರಗತಿಯ ಮಾದರಿಯ ಬಗ್ಗೆ ಗಾಡ ಸಂದೇಹಗಳು ಕಾಡಲಾರಂಭಿಸಿದ್ದವು. ಸುತ್ತಲೂ ಕಾಣುತ್ತಿದ್ದ ಅರಣ್ಯನಾಶ, ಕೃತಕ ನೆಡುತ್ತೋಬ್ಜಗಳು, ರಾಸಾಯನಿಕ ಗೊಳಿಸಿರದ ಬಳಕೆಯಿಂದ ಪರಂಪರಿಕ ಕೃಷಿ ಪದ್ಧತಿಗಾಗುತ್ತಿದ್ದ ಹಾನಿ, ಇತ್ತಾದಿ ವಿಷಯಗಳ ಕುರಿತು ಆಕೆ ಬರೆಯಿತ್ತೋಡಿದಳು. ವಿಶೇಷವಾಗಿ, ಅಲ್ಲಿಯ ಸಹಜ ಓಕ್ ಮರಗಳನ್ನು ಎಕರೆಗಟ್ಟಲೇ ಕಡಿದು ಆ ಪರಿಸರಕ್ಕೆ ಪರಕೀಯವಾದ ಫ್ಯೂನ್ ಮರಗಳನ್ನು ನೆಡುವಂತಹ ಅರಣ್ಯ ಇಲಾಖೆಯ ಪ್ರಕೃತಿಯೋಧಿ ಏಕಸ್ವಸ್ಥಕೇಂದ್ರಿತ ಯೋಜನೆಗಳು, ಸಾವಿರಾರು ವರ್ಷಗಳಿಂದ ವಸರಾಶಿಯೋಡನೆ ಸಹಭಾಷ್ಯ ನಡೆಸಿದ್ದ ಆದಿವಾಸಿಗಳನ್ನು ಒಕ್ಕಳೆಬ್ಬಿಸಿ ಆ ವಸ್ತುಸಂಪತ್ತನ್ನು ದೂರದ ನಗರವಾಸಿ ಶ್ರೀಮಂತ

ಉದ್ದುಮಿಗಳಿಗೆ ಮಾರುವಂತಹ ಸರ್ವಾಧಿಕಾರಿ ಸರ್ಕಾರಿ ನೀತಿಗಳು ಆಕೆಯ ಕಡು ಟೀಕೆಗೆ ಗುರಿಯಾದವು. ಒಂದೇದೇ ಇಂತಹ ಬುದ್ಧಿಪೂರ್ಣಾನ ಲೇಖನಗಳನ್ನು ಬರೆಯುತ್ತಿದ್ದಂತೆ ಆಕೆ ಇನ್ನೊಂದೆಡೆ ಪ್ರಕೃತಿಯ ಬಗ್ಗೆ ಭಾವಪ್ರೋಂವಾದ ಅಧ್ಯಾತ್ಮಿಕ ನೇಲೆಯ ಲೇಖನಗಳನ್ನೂ ಬರೆದಳು. ಅಸ್ತಿಯಾಕೈ ತೆರಳಿದ ನಂತರ ಆಕೆ ಹೊರಜಗತ್ತಿನ ಸಂಪರ್ಕವನ್ನು ಬಹಳಷ್ಟು ಕಡಿದುಕೊಂಡಿದ್ದರೂ ಭಾರತದ ಬಗೆಗಿನ ಆಕೆಯ ಕಾಳಜಿ ಮಾತ್ರ ಮೊದಲಿನಂತೆಯೇ ಉಳಿದುಕೊಂಡಿತ್ತು ಎನ್ನುವುದಕ್ಕೆ ಅನೇಕ ಪ್ರಾರ್ಥಕಾರಿಗಳಾಂಬು. ಉದಾಹರಣೆಗೆ ಇಲ್ಲಿ ಬೃಹತ್ ಜಲಾಶಯವೊಂದರ ನಿರ್ಮಾಣದ ಬಗ್ಗೆ ವಿವಾದವೆದ್ದು ಪರಿಸರವಾದಿಗಳು ಪ್ರತಿಷ್ಠಿತ ವರ್ಗಗಳು ಹಾಗೂ ಪ್ರತಿಕೆಗಳ ಕೆಂಗನ್ನೇಗೆ ಈಡಾಡಾಗಾ, ದೂರದೇಶದಲ್ಲಿದ್ದುಕೊಂಡೆ ಈ ಎಲ್ಲ ವಿಷಯವನ್ನು ತಿಳಿದ ಆಕೆ ಖ್ಯಾತ ನಿಯಂತರಾಲ್ಕ ವೊಂದರಲ್ಲಿ ಪರಿಸರವಾದಿಗಳನ್ನು ಬಲವಾಗಿ ಸರ್ವಾಧಿಕಾರಿ ಸುವರ್ತನೆ ಲೇಖನವೊಂದನ್ನು ಪ್ರಕಟಿಸಿದಳು.

ಕುಮಾರಪ್ಪು, ಮೀರಾ ಬೇನಾರಂತಹ ಆದ್ಯರ ಜೊತೆಯಲ್ಲಿ ಗಮನಿಸಬಹುದಾದ ಇನ್ನೂ ಕೆಲವು ಪರಿಸರವಾದಿಗಳಿಂದರೆ ಇಂದೋರ್ ಕಾಂಪೌಸ್‌ನ್ನು ಆವಿಷ್ಕರಿಸಿದ ಆಲ್‌ಬಿಟ್‌ ಹೋವಡ್‌, ಆಧುನಿಕ ವಿಜ್ಞಾನವನ್ನೂ ಪರಿಸರ ಕಾಳಜಿಯನ್ನೂ ಬೆಸೆಯುವಂತಹ ಪ್ರಯೋಗವನ್ನು ಮಾಡಿದ ರಾಧಾಕೆಮಲ ಮುಖಿಚ್ ಹಾಗೂ ನಗರ ವಿನ್ಯಾಸತೆಜ್ಞ ಸ್ಕೂಲಾಂಂಡ್ ಸಂಚಾತ ವಾಸ್ತುಶಿಲ್ಪಿ ವ್ಯಾಟ್‌ಕ್ರಿಕ್ ಗೇಟ್‌ಸಾ.

ದುರ್ದಾಷ್ಟವೆಂದರೆ, ಭಾರತೀಯ ರಾಷ್ಟ್ರೀಯತಾವಾದಿ ಅಂದೋಲನದ ಜೊತೆಜೊತೆಗೆಯೇ ಬೆಳೆದುಬಂದ ಇಂಥ ಭಾರತೀಯ ಪರಿಸರವಾದಿ ಪರಂಪರೆ ಇಂಜಿನೀಯರಲ್ಲಿ ಸ್ಕೂಲಾಂತರ್ಮ್ಯ ದೊರಕೆದಾಕ್ಷಲಿಂದ ಉಪಕ್ರೇಸ್‌ ಬಲಿಯಾಗತೊಗತು. ಸ್ಕೂಲಾಂತರ್ಮ್ಯವೂ ಭಾರತದ ಕನ್ನನಗಳಲ್ಲಿ ಕಡಿದುಹೋಗಿ ದೇಶ ಪಶ್ಚಿಮಪ್ರೇರಿತ ಅಭಿವೃದ್ಧಿಯ ಹಾದಿಯನ್ನು ಒಳಗೊಂಡಿದ್ದ ಪರಿಸರ ಚಿಂತನೆಗೆ ಮುಖ್ಯವಾಯಿತು. ಪ್ರಗತಿ ಯೋಜನೆಗಳ ರೂಪ್ತರೇಷೆಗಳ ರಾಷ್ಟ್ರವ್ಯಾಪಿ ಚರ್ಚೆಯಲ್ಲಿ, ಪರಿಸರಕ್ಕಿಂತ ಪಶ್ಚಿಮ ನಾಗರಿಕತೆಯನ್ನು ಬೆಳೆಸುವುದೆ ಮುಖ್ಯ ಎನ್ನುವವರ ದನಿಯೇ ಮೇಲಾಗಿ ಪರಿಸರವಾದ ತನ್ನ ಮೊದಲಿನ ಶ್ರೇಣಿಯನ್ನು ಕಳೆದುಕೊಂಡಿತು. ಇಂಜಿನೀಯರ ದಶಕಗಳ ಕಾಲವನ್ನು ಒಂದು ರೀತಿಯಲ್ಲಿ ‘ಪರಿಸರ ಸಂಬಂಧಿ ಮುಗ್ಧತೆಯ ಕಾಲ’ಪೆಂದೂ ಕರೆಯಬಹುದು. ಈ ಅವಧಿ ಬೃಹತ್ ಆಕೆಟ್‌ಪ್ರ್ಯಾಗಳ ಕ್ಯಾರಿಕೆಗಳ ವಾಣಿಚ್ಯೂದ್ದೇಶದ ಅರಣ್ಯ ಬಳಕೆಯ ಯಾಗವಾಗಿತ್ತು. ಸ್ಕೂಲಾಂತರ್ಮ್ಯವೆಂದರೆ ಇಂಥ ಅತಿಕಾಯ ಯೋಜನೆಗಳ ಬಗ್ಗೆ ಆಗ ಯಾವ ಬಗೆಯ ಪ್ರತಿರೋಧದ ಸೊಲ್ಲೂ ವಿಳಿಲ್ಲ; ಮಾತ್ರವಲ್ಲ, ಇಂಜಿನೀಯರ ದಶಕದಲ್ಲಿ ಪಶ್ಚಿಮ ದೇಶಗಳಲ್ಲಿ ಪರಿಸರ ಚಳವಳಿಯ ದೊಡ್ಡದೊಂದು ಅಲೇ ಎದ್ದಾಗ ಭಾರತದಲ್ಲಿ ಅದನ್ನು

‘ಶ್ರೀಮಂತರ ಹುಬ್ಬು ಕನಸು’ ಎಂದೆ ಪರಿಗಣಿಸಲಾಯಿತು; ಆ ನಿಲುವು ಬಡ ರಾಷ್ಟ್ರಗಳ ವಿರುದ್ಧ ಸಿರಿವಂತ ರಾಷ್ಟ್ರಗಳ ಹೂಡಿದ ಸಂಚಿಂದು ಸಂಶಯಿಸಲಾಯಿತು. ಇಂಥದೇಲ್ಲ ಪ್ರತ್ಯೇಗಳ ಕೇಂದ್ರ ಪ್ರತೀಕವೇ ಎನ್ನುವಂತಹ ನಿರ್ದರ್ಶನವೇಂದರಲ್ಲಿ, ಇಂಜಿನೀಯರಲ್ಲಿ ಅಂತಾರಾಷ್ಟ್ರೀಯ ಸಮೈಜಿನಿವೋಂದರಲ್ಲಿ ಆಗಿನ ಭಾರತೀಯ ಪ್ರಧಾನ ಶ್ರೀಮತಿ ಇಂದಿರಾ ಗಾಂಧಿ ಗುಡುಗಿದರು: ‘ಪರಿಸರ ಮಾಲಿನ್ಯವೇ ಪ್ರಗತಿಗೆ ತೆರಬೇಕಾದ ಬೆಲೆಯಿಂದಾದಲ್ಲಿ ನಮಗೆ ಮಾಲಿನ್ಯವೇ ಹೆಚ್ಚಿರಲಿ’.

ಹೀಗೆ ಸುವಾರು ವರ್ಷಗಳ ಕಾಲ ಭೂಗರ್ಭವಾಗಿಹೋಗಿದ್ದ ಭಾರತೀಯ ಪರಿಸರವಾದ ಮತ್ತೆ ತಲೆಯಿತ್ತಿದ್ದ ಇಂಜಿನೀಯರಲ್ಲಿ. ಆ ವರ್ಷ ಒಂದರ ಹಿಂದೊಂದರಂತೆ ಕೆಲವೆ ತಿಂಗಳುಗಳ ಅವಧಿಯಲ್ಲಿ ಜರುಗಿದ ಮೂರು ವಿಭಿನ್ನ ವಿದ್ಯಮಾನಗಳಲ್ಲಿ ಈ ಮರುಹುಟ್ಟನ್ನು ಗುರುತಿಸಬಹುದು.

ಈ ಸರಣೆಯ ಮೇಲಲ್ಲ ಘಟನೆ ನಡೆದದ್ದು ಇಂಜಿನೀಯರ ಮಾರ್ಗ್‌ ಇರಂದು. ಹಿಮಾಲಯದ ತಪ್ಪಲಿನ ಮಂಡಲ್ ಎನ್ನುವ ಉಲಿನ ಹಳ್ಳಿಗರು ಅಂದು ಚಂಡಿಪ್ರಸಾದ ಭಟ್ಕಾರ ನೇತ್ಯತ್ವದಲ್ಲಿ ಮಾರಗಳನ್ನು ಅಪ್ಪಿಕೊಂಡು, ಅವುಗಳನ್ನು ಕಡಿಯಬಂದವರಿಗೆ ಶ್ರುತಿರೋಧವನ್ನೆಲ್ಲಿದ್ದಿದರು. ಆ ಅಪರೋಜದ ಘಟನೆಯ ಹಿನ್ನೆಲೆ ಹೀಗಿತ್ತು: ಶತಮಾನಗಳ ಕಾಲ ತಮ್ಮ ನಿತ್ಯ ಜೀವನದ ಮೂಲಭೂತ ಅಗತ್ಯಗಳಿಗೆ ಅನಿವಾರ್ಯವಾದಷ್ಟೆ ಮಾರಗಿಡಗಳನ್ನು ಕಡಿದುಕೊಂಡು ಬದುಕುತ್ತಿದ್ದ ಆ ಪ್ರದೇಶದ ಹಳ್ಳಿಗರು ಇನ್ನು ಅವುಗಳನ್ನು ಮುಟ್ಟುವರಿಲ್ಲವೆಂದು ಸರ್ಕಾರ ಕಾನೂನು ಹೇರಿತ್ತು. ಆದರೆ ಆದೇ ವೇಳೆ ಆದೇ ಸರ್ಕಾರ ಎಂಟುನೂರು ಕಿಲೋಮೀಟರ್ ದೂರದ ಅಲಹಾಬಾದ್‌ನ ಕ್ರೀಡಾ ಸಾಮರ್ಥ ತಯಾರಿಕೆಯ ಸಂಸ್ಥೆಯೋಂದಕ್ಕೇ ಇಡಿಯಿಡಿ ಕಾಡನ್ನೆ ಹರಾಚಿನಲ್ಲಿ ಹಸ್ತಾಂತರಿಸಿತ್ತು. ಸ್ಥಳೀಯರ ಜೀವನಾಧಾರ ಬೇಡಿಕೆಗಳನ್ನು ಮನ್ಯಸದ ಸರ್ಕಾರ ಪರಿಪ್ರೇಶದ ಲಾಭಕೋರೆ ಜನಗಳಿಗೆ ಮಣಿ ಹಾಕುವುದು ಅಲ್ಲಿನ ಬಡ ಹಳ್ಳಿಗರನ್ನು ರೊಚ್ಚಿಗೆಬ್ಬಿಸಿತ್ತು. ಅವರು ಸರ್ಕಾರದ ಆ ನೀತಿಯಲ್ಲಿ ವಸಾಹತುಶಾಹಿ ಧೋರಣೆಯನ್ನು ಕಂಡರು; ಅದರ ವಿರುದ್ಧ ಸಂಘಟಿತ ಅಂಧಿಂಸಾತ್ಮಕ ಪ್ರತಿಭಟನೆಗೆ ತೊಡಿಗಿದರು. ಇದು ಖ್ಯಾತ ‘ಚಿಪ್‌ಕೊ’ (ಅಪ್ಪಿಕೊ) ಚಳುವಳಿಯ ಪ್ರಾರಂಭಿಕ ಘಟನೆಯಾಗಿತ್ತು.

ಇಂದಾದ ಕೆಲವೆ ದಿನಗಳಲ್ಲಿ ಏಪ್ರಿಲ್ ಇ ರಂದು ಭಾರತ ಸರ್ಕಾರ ವಿನಾಶದ ಅಂಚಿನಲ್ಲಿದ್ದ ಹುಲಿಗಳ ಸಂರಕ್ಷಣೆಗೆಂದು ಅಂತಾ ರಾಷ್ಟ್ರೀಯ ಅಭಿಪ್ರಾಯ ಕ್ಷೇಮಗುಣವಾಗಿ ‘ಪ್ರಾಚೀಕ್ರಿಯಾತ್ಮಕ’ ನ ಅಧಿಭೋಷಣೆಯನ್ನು ಹೊರಡಿಸಿತ್ತು. ಮುಂದೆ ಹುಲಿಗಳ ಸಂಖ್ಯೆ ವೃದ್ಧಿಸುವಂತೆ ನೋಡಿಕೊಳ್ಳುವುದೂ ಹುಲಿ ಬೇಳೆಯಾಡಿದವರನ್ನು

ಕರಿಂ ಶಿಕ್ಷೆಗೆ ಈಡು ಮಾಡುವುದೂ ಆ ಯೋಜನೆಯ ಪ್ರಮುಖ ಅಂಶಗಳಾಗಿದ್ದವು. ಹುಲಿಗಳು ಮಾತ್ರವಲ್ಲದೆ ಅಪಾಯಗ್ರಸ್ವಾಗಿದ್ದ ಇನ್ನೂ ಅನೇಕ ಪ್ರಾಣಿಜಾತಿಗಳ ಹಾಗೂ ಅವುಗಳ ನ್ಯೆಸರ್ಕಿಕ ಆಶ್ರಯ ಪ್ರದೇಶಗಳ ರಕ್ಷಣೆಯೂ ಅದರ ಮುಖ್ಯ ಉದ್ದೇಶವಾಗಿತ್ತು. ಈ ಕಾರ್ಯಕ್ರಮದಿಂದ ೧೯೭೦ ಹಾಗೂ ' ೮೦ರ ದಶಕಗಳಲ್ಲಿ ಅನೇಕ ಅಭಿಯಾರಣ್ಯಗಳನ್ನು ಸ್ಥಾಪಿಸಲಾಯಿತು.

ಈ ಎರಡು ಘಟನೆಗಳ ನಡುವೆ ಖ್ಯಾತ ಪತ್ರಿಕೆ ‘ವರ್ಕಾನಿಕ್ ಆಂಡ್ ವಾಲಿಟಿಕ್ಲೋ ಏಂಸ್ಟ್’ ಯ ಮಾಚಿಕ್ ಇರಿ ಸಂಚಿಕೆಯಲ್ಲಿ, ಭೂ ಹಾಗೂ ಜಲ ಸಂಪನ್ಮೂಲಗಳ ನಿರವಹಣೆಯಲ್ಲಿ ಭಾರತ ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಬಿ.ಬಿ.ವೋರಾ ಅವರ ಮಾರ್ಚಕ ಲೇಖನವೊಂದು ಪ್ರಕಟವಾಯಿತು. ಈ ಲೇಖನ ಎತ್ತಿದ್ದ ಪ್ರಶ್ನೆಗಳೆ ಮುಂದೆ ಸರ್ಕಾರ ಕೈಗೊಂಡ ಅನೇಕ ಪರಿಸರಸಂಬಂಧಿ ಚೆಟುವಟಿಕೆಗಳಿಗೆ ಕಾರಣವಾದವು. ರಾಷ್ಟ್ರೀಯ ಪರಿಸರ ಸಂರಕ್ಷಣಾ ಸಮಿತಿ, ಕೇಂದ್ರ ಸರ್ಕಾರದ ಪರಿಸರ ವಿಭಾಗ, ಪರಿಸರ ಹಾಗೂ ಅರಣ್ಯ ಖಾತೆ, ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಿಗಳಂತಹ ವಿವಿಧ ಸರ್ಕಾರಿ ಸಂಸ್ಥೆಗಳು ಸ್ಥಾಪಿತಗೊಂಡದ್ದೆ ವೋರಾ ಅಧ್ಯಯನದ ಫಲವಾಗಿ.

ಹೀಗೆ ಕಾಕತಾಲೀಯವೆಂಬಂತೆ ಒಟ್ಟೆಷ್ಟಿಗೆ ಸಂಭವಿಸಿದ ಈ ಮೂರು ಘಟನೆಗಳಲ್ಲಿ ಚಿಪ್ಪೋ ಚೆಳವಳಿ ಅಶ್ವಿನಿ ಅನನ್ಯವೂ ಸರ್ವಾಂಶ ಪ್ರಾಣವೂ ಆಗಿದ್ದಿತು.

ಮೊದಲನೆಯದಾಗಿ, ಅದು ಸಂಪೂರ್ಣವಾಗಿ ಸ್ಥಳೀಯ ಜನರ ದೃಷ್ಟಿಯಿಂದ ಜೀವನದ ಒತ್ತುಡಿಗಳಿಂದಲೇ ಉದ್ದೇಶಗೊಂಡಿತ್ತು; ಯಾವುದೇ ಬಾಹ್ಯ ಅಥವಾ ಅಂತಾರಾಷ್ಟ್ರೀಯ ಪ್ರಭಾವದ ಮೂಲಕಾಗದೆ ಸ್ಥಳೀಯ ಸಾಮಾನ್ಯ ಸ್ವಯಂ ಪ್ರೇರಣೆಯಿಂದಲೇ ರೂಪಗೊಂಡಂತಹ ಚೆಳವಳಿಯಾಗಿತ್ತು.

ಎರಡನೆಯದಾಗಿ, ಅದರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಕೊಂಡಿಗಳು ಮೇಲ್ಮೈಯಲ್ಲಿ ಗೋಚರಿಸುವಂಥವಾಗಿದ್ದವು. ಅದು ನಡೆದದ್ದು ಭಾರತದ ಅನೇಕ ಬಹುಮುಖ್ಯ ಪುರಾತನ ಪ್ರಾಣಿಗಳನ್ನು ನೆಲೆಯಾಗಿದ್ದ ಗಂಗಾನದಿಯ ದಡದಲ್ಲಿ; ಅದು ಬಳಸಿದ್ದ ಗಾಂಧಿ ಮಾರ್ಗವನ್ನು ಪ್ರತಿಧ್ವನಿಸುವಂತಹ ಅಂತಿಮಾತ್ರಕ ವಿಧಾನವನ್ನು; ಅದು ಪ್ರತಿರೋಧಿಸಿದ್ದ ಸ್ವದೇಶಿ ಸರ್ಕಾರದ ವಿದೇಶರೂಪಿ ವಸಾಹತುಂಹಿಯನ್ನು.

ಮೂರನೆಯದಾಗಿ, ‘ಪ್ರಾಚೀಕ್ರಿಯ ಟೈಗರ್’ ವನ್ಯಪ್ರಾಣಿಗಳನ್ನು ಮಾತ್ರ ತನ್ನ ಗಮನದ ಕೇಂದ್ರದಲ್ಲಿಟ್ಟುಕೊಂಡಿದ್ದಾಗ, ವೋರಾ ಲೇಖನ ನೆಲಜಲ ಸಂಪನ್ಮೂಲಗಳ ಸರ್ಕಾರ ಪ್ರೇರಿತ ನಿರವಹಣೆಯನ್ನು ಮಾತ್ರ ಪರಿಗಣಿಸುತ್ತಿದ್ದಾಗ, ಚಿಪ್ಪೋ ಚೆಳವಳಿ ಹೆಚ್ಚು ಸಮರ್ಪಿತ ಸಾಮುದಾಯಿಕವೂ ಆದ ನಿಲುವೊಂದನ್ನು ತಳೆಯಿತು.

ಮೊದಲೆರಡೂ ಯೋಜನೆಗಳು ವಿಶೇಷ ಜ್ಞಾನದ ತಜ್ಞರಿಂದ ರೂಪಿಸಲ್ಪಟ್ಟವು ಗಳಾಗಿದ್ದರೆ ಚಿಪ್ಪೋ ಸರ್ವಸಾವಾನ್ಯರ ಜೀವನಾನುಭವದ ಮೂಲಕ ಮಾಡಿದ್ದಿತ್ತು. ವಾಣಿಯೈಷ್ಟೆಂದ್ರೇಶದ ಅರಣ್ಯ ಬಳಕೆಯಂದ ಪರಿಸರ ಸಮತೋಲನಕ್ಕೆ ಧಕ್ಕೆಯೋದಗುವ ಅಪಾಯದ ಚೊತೆಚೊತೆಗೆಯೇ ಅಂಥ ಯೋಜನೆಗಳ ಹಿಂದಿನ ಅಸಮಾನತೆಯು ಹಾಗೂ ಅನ್ನಾಯದ ರಾಜಕೀಯ-ಸಾಮಾಜಿಕ ವ್ಯವಸ್ಥೆಯ ಬಗ್ಗೆಯೂ ಚಿಪ್ಪೋ ಅಂದೋಲನ ಜನರ ಗಮನ ಸೆಳೆಯಿತು.

ಎಲ್ಲಕ್ಕೆಂತ ಮುಖ್ಯವಾಗಿ ಚಿಪ್ಪೋ ಚೆಳವಳಿಯು, ಎಪ್ಪತ್ತು ಹಾಗೂ ಎಂಬತ್ತರ ದಶಕಗಳಲ್ಲಿ ಭಾರತದ ಬೀರೆಬೀರೆಗಳಲ್ಲಿ ನ್ಯೆಸರ್ಕಿಕ ಸಂಪನ್ಮೂಲಗಳ ಹಂಚಿಕೆ ಹಾಗೂ ಬಳಕೆಯ ವಿಷಯವಾಗಿ ಆಸ್ಪರ್ಣಣಿಸಿದ ಹತ್ತುಹಲವು ರೀತಿಯ ಜನಾಂದೋಲನಗಳ ಸುದೀರ್ಘ ಕಢಾನಕಕ್ಕೆ ಮುನ್ನಿಡಿಯಂಬಂತಿತ್ತು. ವನೋತ್ಪನ್ನಗಳಾಗಿ ಜಾಮಾರುಗಳ ಮೇಳಿಗಳಾಗಿ ಗಿಡಮಾಲೆಗಳಾಗಿ ಕಾಡನ್ನು ಪ್ರವೇಶಿಸುವ ಸ್ಥಳೀಯರ ಹಕ್ಕನ್ನು ಒತ್ತಾಯಿಸುವ ಹೋರಾಟಗಳು, ತಾವು ಹುಟ್ಟಿಬೆಳೆದ ಪ್ರದೇಶದಲ್ಲಿ ಯಿನ್ನು ಹಿಡಿಯಂತೆ ತಮ್ಮನ್ನು ನಿರ್ವಹಿಸಿದ ಸರ್ಕಾರದ ನೀತಿಯ ವಿರುದ್ಧ ಕೇರಳದ ಬೆಸ್ತರು ನಡೆಸಿದರೂ ಪ್ರತಿಭಟನೆಗಳು, ತಮ್ಮ ಹೊಟ್ಟೆಪಾಡಿನ ಮೂಲವಾದ ಪ್ರಾಕೃತಿಕ ಪರಿಸರವನ್ನು ಪರಿ ಕೈ ಮಾಡಿ ಅಲ್ಲಿ ಮಾಲಿನ್ಯಕಾರಕ ಗಣಗಳು, ಬೃಹತ್ ಶಾಂಕು ಮಾರ್ಪಾತ್ರಗಳು ಹಾಗೂ ಜಲಾಶಯಗಳನ್ನು ಸ್ಥಾಪಿಸುವ ಯೋಜನೆಗಳಿಗೆ ತಡೆಯೋಡ್ದು ವಿರುದ್ಧ ಸಂಘಟಿತ ಪ್ರಯತ್ನಗಳಂತಹ ಎಲ್ಲ ಪ್ರತಿಸ್ವಂದನೆಗಳ ವಿಭಿನ್ನ ವರ್ಣಣಾಯಿಗಳನ್ನೂ ಚಿಪ್ಪೋ ಚೆಳವಳಿ ತನ್ನೊಳಗೆ ಅಣುರೂಪದಲ್ಲಿ ಹೊಂದಿತ್ತು.

ಈ ಎಲ್ಲ ಅಸಂಖ್ಯ ಬಿಡಿಬಿಡಿ ಹೋರಾಟಗಳ ಮೂಲಕ, ಸ್ವತಂತ್ರ ಭಾರತದ ಮೊದಲ ಮೂರು ದಶಕಗಳಷ್ಟು ಕಾಲ ಕುಗ್ಗಿಹೋಗಿದ್ದ ಸ್ವಾತಂತ್ರ್ಯಪೂರ್ವ ಭಾರತದ ‘ಪರಿಸರ ಪ್ರಚ್ಯ’ ಈಗ ‘ಪರಿಸರ ಚೆಳವಳಿ’ ಯಾಗಿ ಮರುಹುಟ್ಟಿ ಪಡೆಯಿಸ್ತುಬಹುದು. ದೇಶದ ಮೂರು ವಿಭಿನ್ನ ವರ್ಗಗಳು ಈಗ ಈ ಚೆಳವಳಿಯ ದಿನಿಯನ್ನು ಗೌರವಿಸಿದರಲು ಸಾಧ್ಯವಿರಲಿಲ್ಲ. ಹಾಗಾಗಿ:

೧. ಸರ್ಕಾರ ರಾಷ್ಟ್ರೀಯ ಹಾಗೂ ಜಾಗತಿಕ ಸ್ತರಗಳಿರದರಲ್ಲಿ ತಾನೆ ಮುಂದಾಗಿ ಪರಿಸರಪರ ನಿರ್ಧಾರಗಳನ್ನು ಕೈಗೊಳ್ಳಲಾರಂಭಿಸಿತು.

೨. ದೇಶದ ಪ್ರಮುಖ ಹಾಗೂ ಪ್ರಾದೇಶಿಕ ಪ್ರತಿಕಾವಲಯಗಳೆರಡೂ ಕೂಡ ಪರಿಸರಸಂಬಂಧಿ ಸಂಗತಿಗಳ ಬಗ್ಗೆ ವಿವರವಾದ ಲೇಖನಗಳನ್ನು ಬರೆಸಲಾರಂಭಿಸಿದವು; ಆ ವಿಷಯಗಳ ಬಗ್ಗೆ ಕೊಂಚವಾದರೂ ಗಂಭೀರವಾದ ಚರ್ಚೆಗಳನ್ನು ನಡೆಸ ತೊಡಗಿದವು.

೩. ಅಧ್ಯಯನ ಕೇಂದ್ರಗಳು, ವಿಶ್ವವಿದ್ಯಾನಿಲಯಗಳಂತಹ ಉಚ್ಚ ಜ್ಞಾನದ ಸಂಸ್ಥೆಗಳು ತಾವು ಆವರೆಗೂ ಉಪೇಕ್ಷಿಸಿದ್ದ ಸಮುದಾಯಿಕ ಆಸ್ತಿ ಹಕ್ಕಿಗಳು, ಮಾಲಿನ್ಯ ನಿಯಂತ್ರಣ ವಿಧಾನಗಳು, ಪ್ರಾಕೃತಿಕ ಸಂಪತ್ತನ್ನು ಕುರಿತು ಉದ್ದೇಶಿಸಿದ ಸಾಮಾಜಿಕ ಸಂಘರ್ಷಗಳು ಹಾಗೂ ಕಾನೂನಿನ ಲಕ್ಷಣಗಳಂತಹ ವಿಷಯಗಳ ಬಗ್ಗೆ ಸಂಶೋಧನೆಯನ್ನು ಕೈಗೆತ್ತಿಕೊಂಡವು. ಇದರ ಒಂದು ನಿದರ್ಶನವಾಗಿ ಇಂದು ನಮ್ಮ ಉಚ್ಚ ಶಿಕ್ಷಣದ ಪಲಿಯಾದಲ್ಲಿ ಪರಿಸರ ಇತಿಹಾಸ, ಪರಿಸರ ಸಮಾಜಶಾಸ್ತ್ರ, ಪರಿಸರ ವಿಜ್ಞಾನ, ಪರಿಸರ ಅರ್ಥಶಾಸ್ತ್ರ, ಪರ್ಯಾವರಣಗಳು ಪ್ರಾರಂಭಗೊಂಡಿರುವುದು ಹಾಗೂ ಹೇರಳವಾಗಿ ಬೇಳೆದಿರುವುದನ್ನು ಗುರುತಿಸಬಹುದು.

ಈ ಎಲ್ಲ ಬೆಳವಣಿಗೆಗಳು ಮೂಲಭೂತವಾಗಿ ಸಾಮುದಾಯಿಕ ಆಂದೋಲನಗಳು ಹೇಳಿದ ಒತ್ತುಡಿದ ಮೂಲಕವೇ ಆದ್ಯವು ಎನ್ನುವುದು ಗಮನಾರ್ಹವಾದುದು.

ಇದೆಲ್ಲದರ ನಡುವೆ ‘ಅಗೋಳರ ಪರಿಸರವಾದಿ ಚಕ್ರವರ್ತಿ’ಯೊಂದು ನಡೆಯುತ್ತು ಬಂದಿರುವುದನ್ನು ಕಡೆಗಳಿಸುವಂತಿಲ್ಲ. ಪರಿಸರ ಚಳವಳಿ ಸಾಮಾನ್ಯವಾಗಿ ಕೇವಲ ಪ್ರತಿರೋಧಾತ್ಮಕವೂ ನೇತ್ಯಾತ್ಮಕವೂ ಆದ ಚಟುವಟಿಕೆಯಿಂಬಂತೆ ಬಂಜಳಷ್ಟು ಭಾಗ ಕಂಡುಬಂದಿದೆ ಹೌದು, ಆದರೆ ಆದರ ಹಿನ್ನಲೆಯಲ್ಲಿಯು ಸದ್ಯಗದ್ದಲಿಲ್ಲದೆ ಕೂತು ಇತ್ಯಾತ್ಮಕವೂ ಪರ್ಯಾಯ ಪ್ರಗತಿರೂಪಿಯೂ ಆದಂಥ ಅನೇಕ ಮಾರ್ಗಗಳನ್ನು ಶೋಧಿಸುತ್ತಿರುವಂಥವರು ಅನೇಕರಿದ್ದಾರೆ.

...

೧೯೨೧ರ ಮೂರು ಪ್ರತ್ಯೇಕ ಫಾಟನಿಗಳ ಕಾಕತಾಳೀಯ ಫಲವೆಂಬಂತೆ ಘಟ್ಟಿಕೊಂಡ ಭಾರತೀಯ ಪರಿಸರ ಚಳವಳಿಯ ಈ ಅಲ್ಲಿ ಕೂಡ ಉಬ್ಬರ್-ಇಂಡಿಗಳನ್ನು ಕಂಡಿದೆ. ಅಷ್ಟೇ ಅಲ್ಲ ಸ್ವತಃ ಈ ಅಲ್ಲಿಯೂ ಸಹ ಇನ್ನೊಂದು ದೊಡ್ಡ ಒಳಿತ್ತಿಕ ಚೆಲನೆಯ ವೃಟಿ ಭಾಗವಾಗಿದೆ.

ಉದಾಹರಣೆಗೆ, ಈ ಚಳವಳಿ ೧೯೨೦ರ ದಶಕದಲ್ಲಿಯೇ ರೂಪೊಂಡಿದ್ದಕ್ಕೆ ಕಾರಣವೇನಿರಬಹುದು ಎಂದು ಹುಡುಕುತ್ತಹೊರಟಿರೆ ಆ ಪ್ರಶ್ನೆಗೆ ಒಂದು ಸಂಭಾವ್ಯ ಉತ್ತರ ಹೀಗೆ ಸಿಗಬಹುದು: ೧೯೪೧ರಿಂದ ೧೯೨೨ರವರೆಗಿನ ಅವಧಿ ಸುಮಾರು ಕಾಲು ಶತಮಾನದಷ್ಟು, ಆಂದರೆ ಒಂದು ತಲೆವಾರಿನಷ್ಟು; ಸ್ವಾತಂತ್ರ್ಯ ಪ್ರಾಪ್ತಿ ಕಾಲದ ತಲೆವಾರು ನಾಯಕ ನೇಹರೂರವರನ್ನು ಪ್ರಶ್ನಾತೀತವಾಗಿ ಆರಾಧಿಸಿತು, ಆತ ಹಾಕಿಕೊಟ್ಟ ಹಾದಿಯೆ ಅತ್ಯುತ್ತಮವೆಂದು ನಂಬಿತು. ಆದರೆ ಕೆಲವೇ ವರ್ಷಗಳಲ್ಲಿ – ಈ ಹಿರಿಯ ತಲೆವಾರೂ ಸೇರಿದಂತೆ – ಭಾರತಕ್ಕ ಆ ಬಗ್ಗೆ ಭೂಮಾನಿಸಿಸಿ

ವಾಗೈಡಿಗಿತು. ಆದಾಗ್ಯಾ, ಭಾರತೀಯ ಸಮುದಾಯ ತುಂಬು ತಾಳ್ಳೆಯಿಂದ ನೇಹರೂ ಅಭಿವೃದ್ಧಿ ಮಾದರಿಗೆ ಮತ್ತೆಮತ್ತೆ ಅವಕಾಶಗಳನ್ನಿತ್ತಿತ್ತು. ಈ ಸಹನೆ ಕೊನೆಗೂ ಕಡಿದ್ದು ಇಂಜಿನಿಯರ್ಲು, ಅಂದರೆ ಹೀಳಿಯ ಪೀಳಿಗೆ ಕುಗಿ ಹೊಸ ಪೀಳಿಗೆಯೊಂದು ತಲೆಯಿತ್ತು ಲಾರಂಬಿಸಿದ ಸಂಕ್ರಮಣ ಕಾಲದಲ್ಲಿ. ಈಗ ನೇಹರೂ ಮಾರ್ಗವನ್ನು ತೀಕ್ಷ್ಣ ಪ್ರಶ್ನೆಗಳಿಗೆ ಒಳಪಡಿಸಬಲ್ಲಂಥ ವಾತಾವರಣ ಸ್ವಷ್ಟಿಯಾಗಿತ್ತು. ಹಾಗಾಗಿ ಕೇಂದ್ರೀಕೃತ ಸರ್ಕಾರಿ ವ್ಯವಸ್ಥೆಯನ್ನು ವಿರೋಧಿಸುವುದೂ ಆ ವ್ಯವಸ್ಥೆ ಸ್ಥಳೀಯ ಸಮುದಾಯಗಳ ಮಟ್ಟಿಗೆ ವಸಾಹತುಷಾಷಿಯ ಮುಂದುವರಿಕೆಯೇ ಹಾದು ಎಂದು ಟೀಕಿಸುವುದೂ ಸಾಧ್ಯ ವಾಯಿತ್ತು.

ಕುತೂಹಲದ ಸಂಗತಿಯೆಂದರೆ, ೧೯೨೦ರ ದಶಕದ ಆ ಯುವ ಪೀಳಿಗೆ ಇಂದು ೧೯೨೧ರ ದಶಕದ ಅಂತ್ಯಭಾಗದಲ್ಲಿ ಸ್ವತಃ ತಾನೂ ವ್ಯಾಧಾಪ್ತಕ್ಕೆ ಇಳಿಯುತ್ತಿದೆ. ತನ್ನ ವೋದಲಿನ ಶಕ್ತಿ ಉತ್ತಾಪಕಗಳನ್ನು ಕೆಳದುಕೊಳ್ಳುತ್ತಿದೆ. ಇದಲ್ಲದೆ, ಇಂದಿನ ಏರುಜವ್ವೆನದ ಪೀಳಿಗೆ ತನ್ನ ಪೂರ್ವ ತಲೆವಾರಿನ ಕಾಳಜಿಗಳನ್ನು ಗಂಭೀರವಾಗಿ ಪರಿಗಣಿಸುತ್ತಿರುವಂತೆನೂ ತೋರುತ್ತಿಲ್ಲ.

ಇನ್ನು, ೧೯೨೨ರಲ್ಲಿ ಪ್ರಾರಂಭಗೊಂಡ ಪರಿಸರ ಚಳವಳಿಯ ಗತಿ-ಸ್ಥಿತಿಗೆ ಮರಳುವುದಾದರೆ, ಆದು ಸುಮಾರಾಗಿ ನಾಲ್ಕು ಫಾಟ್ಟಗಳನ್ನು ಹಾದುಬಂದಿರುವಂತೆ ಕಾಣುತ್ತದೆ.

೧. ೧೯೨೨-೨೩ರ ಅವಧಿಯಲ್ಲಿ ಆದು ಅಲ್ಲಸಂಖಿತ ಸಮುದಾಯವೊಂದರ ದನಿಯಾಗಿತ್ತು; ಸಮಾಜ ಅದರದೆ ಕೊಂಡವೆ ಕಿರೀಗೊಡಲಾರಂಬಿಸಿದ್ದರೆ ಸರ್ಕಾರ ಅದನ್ನು ಸಂಪೂರ್ಣ ನಿರ್ಜಾಸ್ವಿತ್ತಿತ್ತು.

೨. ೧೯೨೩-೨೫ರ ವರ್ಷಗಳಲ್ಲಿ ಆದು ಸುಲಭವಾಗಿ ಅವಾರೋಸಲಾಗದಂಥ ದನಿಯಾಗಿ ಬೆಳೆಯಿತು; ಪ್ರತಿಕಾವಲಯ ಅದನ್ನು ಗಂಭೀರವಾಗಿ ಪರಿಗಣಿಸಿ ವಿಶೇಷ ಲೇಖನಗಳನ್ನು ಪ್ರಕಟಿಸಿತು; ಕುತೂಹಲದ ಸಂಗತಿಯೆಂದರೆ ಈ ಅವಧಿಯಲ್ಲಿ ಹೊರಬಂದ ಖ್ಯಾತ ಪ್ರಜಾವರದಿ (ಸಿಟಿಜನ್ ರಿಪೋರ್ಟ್) ಗಳು ಬಹ್ಯಂತ ಪತ್ತಿಕಾ ವರದಿಗಳನ್ನೇ ಅಧರಿಸಿದ್ದವು; ಸರ್ಕಾರವೂ ಈಗ ಎಚ್ಚಿತ್ತುಕೊಂಡು, ಆ ಎಚ್ಚರದ ಅತ್ಯಾಚ್ಚ ನಿದರ್ಶನವೊಂದರಲ್ಲಿ, ೧೯೨೨ರಲ್ಲಿ ಕೇರಳದ ವರೋನಕಣವೇ ಜಲವಿದ್ಯುತ್ತೊ ಯೋಜನೆಯ ವಿರುದ್ಧ ಪರಿಸರವಾದಿಗಳ ಆಕ್ಷೇಪ ತೀವ್ರಗೊಂಡಾಗ, ಆಗಿನ ಪ್ರಥಾನಿ ಶ್ರೀಮತಿ ಇಂದಿರಾ ಗಾಂಧಿ ಸ್ವತಃ ಮಧ್ಯಪ್ರವೇಶಿಸಿ ಆ ಯೋಜನೆಯನ್ನು ಸ್ಥಿತಗೊಳಿಸಿದರು.

೩. ೧೯೨೩-೨೦ರ ಅವಧಿಯಲ್ಲಿ ಚಳವಳಿ ತನ್ನ ಉತ್ತಾಂಗವನ್ನು ತಲುಪಿತು;

ಶೈಕ್ಷಣಿಕ ಸಂಸ್ಥೆಗಳು ಪರಿಸರ ವಿಷಯವಾಗಿ ಗಂಭೀರ ಅಧ್ಯಯನವನ್ನು ನಡೆಸುತ್ತಾಡಿದವು; ಸರ್ಕಾರ ಹೊಸದಾಗಿ ಪರಿಸರ ಇಲಾಖೆಯನ್ನು ಪ್ರಾರಂಭಿಸಿ, ಹೊಸ ಅರಣ್ಯ ಹಾಗೂ ವಸ್ತುಚಿಂಹಿ ನೀತಿಗಳನ್ನು ರೂಪಿಸಿತು.

ಉ. ಗಡಿಗಳ ಕೆಚಿಗೆ ಮಾತ್ರ ಪರಿಸರ ಚಳವಳಿ ತನ್ನ ಮೊದಲಿನ ಕಾವನ್ನು ಕಳೆದುಕೊಂಡಿರುವಂತೆ ಕಾಣುತ್ತದೆ. ಸಮಾಜ ಮತ್ತೊಮ್ಮೆ ಅದರ ಬಗ್ಗೆ ಅಸದ್ಯೆಯನ್ನಷ್ಟು ಅಲ್ಲ, ಕೆಲವೊಮ್ಮೆ ತೀವ್ರ ತಿರಸ್ವಾರವನ್ನೂ ತೋರುತ್ತಿರುವಂತಿದೆ. ಒಂದೆಡೆ ಸ್ವತಃ ಪರಿಸರವಾದಿಗಳು ನಿತ್ಯಾಂಗೊಂಡಿದ್ದರೆ ಇನ್ನೊಂದೆಡೆ ಸಾಮಾನ್ಯ ಜನವರ್ಗ ಅವರನ್ನು ಅಸಹನೆಯಿಂದ ಕಾಣುತ್ತಿದ್ದಾರೆ.

ಇಂಥ ಬದಲಾವಣೆಗೆ ಕಾರಣಗಳು ಹಲವುಂಟು.

ಪೊದಲನೆಯದಾಗಿ, ಈ ವೋದಲೆ ಬ್ರಹ್ಮಾಸ್ತಾಪಿಸಿದಂತೆ ಗಡಿಗಳ ತೋವಾರಿನ ಸ್ಥಾನವನ್ನು ಈಗ ಹೊಸಕೊಂಡು ತೋವಾರು ಆಕ್ರಮಿಸಿಕೊಳ್ಳುತ್ತಿದೆ.

ವರದನೆಯದಾಗಿ, ಗಡಿಗಳಲ್ಲಿ ನರಸಿಂಹರಾವ್ ಸರ್ಕಾರ ಪ್ರಾರಂಭಿಸಿದ ಆರ್ಥಿಕ ಉದಾರೀಕರಣ ನವ್ಯ ಬಟ್ಟು ಜೀವನಕ್ಕೆ ಹಾಗೂ ಮನೋಧರ್ಮಗಳ ಮೇಲೆ ಕೆಲವು ಮೂಲಭೂತ ಪ್ರಭಾವಗಳನ್ನು ಬೀರಿದೆ. ಆಮೇಲೆ ಬಂದ ಬೇರೆ ಸರ್ಕಾರಗಳೂ ಕೂಡಾ ಅದೆ ನೀತಿಯನ್ನು ಅನುಸರಿಸಿಕೊಂಡುಬಂದವು. ಹಿಂದೆ ಸರ್ಕಾರ ನಿಯಂತ್ರಿತ ಯೋಜನೆಗಳು ಮಾಡಿದ್ದಕ್ಕಿಂತ ಹೆಚ್ಚು ತೀವ್ರ ಹಾಗೂ ವ್ಯಾಪಕವಾಗಿ ಇಂದಿನ ಖಾಸಗಿ ಉದ್ದೇಶಗಳು ಪರಿಸರವನ್ನು ನಷ್ಟಗೊಳಿಸುತ್ತಿರುವುದು ಸ್ವಷ್ಟವಾಗಿ ಕಾಣುತ್ತಿದ್ದರೂ ಅದನ್ನು ಯಾರೂ ಗಮನಿಸುತ್ತಿಲ್ಲ. ಹಿಂದಿನ ಸಾರ್ವಜನಿಕ ಉದ್ದೇಶಗಳಾದರೋ ಜನರ ಕೆಲವು ಮೂಲಭೂತ ಆಗತ್ಯಗಳನ್ನು ಪೂರ್ಯಸ್ವಾಂತಿಕಿಸುವ ಉದ್ದೇಶವನ್ನು ಹೊಂದಿದ್ದವು. ಇಂದಿನ ಖಾಸಗಿ ರಂಗ ಮಾತ್ರ ಇಡಿ ಭಾರತದ ಎಂಟುನೂರು ಏಲಿಯ ಜನರನ್ನು ಐಷಾರಾಮಿ ವಸ್ತುಗಳಿಗಾಗಿ ಹಷಹಪಿಸುವ ಕೊಳ್ಳಬಾಕರನ್ನಾಗಿ ಪರಿವರ್ತಿಸಬೋರಟಿದೆ. ಮಾಧ್ಯಮಗಳೂ ಕೂಡ ಈ ಬಗ್ಗೆ ಬಿದ್ದ ಆರ್ಥಿಕ ಜಾಗತಿಕರಣದ ಬಗ್ಗೆ ಪ್ರಾಮಾಣಿಕ ಪ್ರಶ್ನೆಗಳನ್ನೇ ತುಂಬ ಪರಿಸರ ವಾದಿಗಳನ್ನು ಖಾಳಿರಂತೆ ಒಳಿಸುತ್ತಿದೆ. ಇದರಲ್ಲಿ ವಿಶೇಷವಾಗಿ ‘ಇಂಡಿಯಾ ಟುಡೆ’, ‘ಟ್ರೈವ್ ಆಫ್ ಇಂಡಿಯಾ’ ದಂಥ ಪ್ರತಿಷ್ಠಿತ ಪತ್ರಿಕೆಗಳು ಮೇಧಾ ಪಾಟ್‌ರ್‌ಇಂಥವರ ವಿರುದ್ಧ ನಿರಂತರವಾಗಿ ಕೆಂಡ ಕಾರುವುದನ್ನು ಗಮನಿಸಬಹುದು. ನನ್ನ ಮಿಶನೊಬ್ಬ ಗಂಭೀರ ಹಾಸ್ಯದೊಂದಿಗೆ ಹೇಳಿದಂತೆ ದೇಹಲಿಯ ಹಾಮಾನಕ್ಕೂ ಅಲ್ಲಿಯ ಪತ್ರಿಕೆಗಳು ಮೇಧಾ ಪಾಟ್‌ರ್‌ಇಂಥನ್ನು ದೂಷಿಸಬೋದಗುವುದಕ್ಕೂ ಹತ್ತಿರದ ಸಂಬಂಧವೊಂದಿದೆ. ಬಿರು ಬೇಸಿಗೆಯಲ್ಲಿ ದೇಹಲಿಯ ವಿದ್ಯುತ್ ವ್ಯವಸ್ಥೆ ವರುಪೇರುಗೊಂಡು ಪತ್ರಿಕೆಗಳ ವಿಷಯದಲ್ಲಿ ಈಗ ಇಂಥದೊಂದು ಬಿರುಕು ಒಡೆದು ಕಾಣುತ್ತಿದೆ.

ಕಚೇರಿಗಳ ಹವಾನಿಯಂತ್ರಣ ಸಾಧನಗಳು ಕೈ ಕೊಡುತ್ತಿದ್ದಂತೆ ಅವರ ತಲೆಬಿಸಿ ವಿರುತ್ತದೆ. ಆ ಸಿಟಿನಲ್ಲಿ ಅವರ ಕಣ್ಣಿಗೆ ಇಡಿ ಪರಿಸ್ಥಿತಿಗೆ ಕಾರಣವಾದ ವ್ಯಕ್ತಿಯಾಗಿ ಮೇಧಾ ಪಾಟ್‌ರ್‌ ಕಾಣುತ್ತಾಳೆ. ಆಕೆ ಪ್ರತಿಭಟಿಸದಿದ್ದರೆ ಬುಹತ್ ಜಲವಿದ್ಯುತ್ ಯೋಜನೆಯೊಂದು ನಿವಾರಣಾಗುತ್ತಿರಲಿಲ್ಲವೇ? ಆಗ ಈ ಪರಿತಾಪವೆಲ್ಲ ಕೊನೆಗಾಣುತ್ತಿರಲಿಲ್ಲವೇ? – ಎಂದೆಲ್ಲ ಕನಲುತ್ತ ಆ ಪತ್ರಿಕೆಗಳು ತತ್ತ್ವಜ್ಞಾನ ಆಕೆಯ ವಿರುದ್ಧ ವಿಷ ತುಂಬಿದ ಲೇಣಿಗಳನ್ನು ಮನೆಯತೋಡಗುತ್ತಾರೆ.

ಪರಿಸರ ಚಳವಳಿ ಹಿಂಗೆ ಸ್ಕ್ರೋಗೊಳಿಸುವಲ್ಲಿ ಸ್ವತಃ ಪರಿಸರವಾದಿಗಳ ಪಾಲೂ ಇಂಟಿ:

ಗ. ಇಲ್ಲಿಯವರೆಗೂ ಅವರಲ್ಲಿ ಬಹುಪಾಲು ಜನ ಪ್ರತಿರೋಧವನ್ನೊಳ್ಳುತ್ತ ಬಂದಿದ್ದಾರೆಯೆ ಹೊರತು ಪರಿಸರ ಪರಿಹಾರಗಳನ್ನು ಸೂಚಿಸುತ್ತಿಲ್ಲ; ‘ಅಕೆಕಟ್ಟಿಗಳು ಬೇಡ, ನೀಲಗಿರಿ ತೋಪ್ಪಗಳು ಬೇಡ, ಅನು ಶಕ್ತಿ ಬೇಡ’ ಎಂದು ವಾದಿಸುವ ಅವರು ಅವುಗಳ ಬದಲಿಗೆ ಯಾವ ಮಾರ್ಗಗಳನ್ನು ಅನುಸರಿಸಬಹುದೆಂಬ ಬಹುಮಾಳಿ ಪ್ರಶ್ನೆಯೆಡುರು ಮೂಕರಾಗಿಯೆ ಉಳಿದಿದ್ದಾರೆ.

ಇ. ಉದ್ದಕ್ಕಾಗಿ ಅವರು ರಾಜಕೀಯ ಪ್ರಕ್ರಿಯೆಗಳನ್ನು ಉಟ್ಟಿಪಡಿಸುತ್ತಿರುತ್ತಾರೆ; ಅಂಥ ಸರ್ವಸಾಮಾನ್ಯವಾದ ವೇದಿಕೆಗಳ ಮತ್ತು ಕಾರ್ಯಕ್ರಮಗಳ ಬಳಹೊಕ್ಕು ಅವುಗಳ ಸ್ವರೂಪವನ್ನು ಕೊಂಚವಾದರೂ ಪ್ರಭಾವಿಸುವುದು ಹಾಗೂ ಬದಲಾಯಿಸುವುದು ಸಾಧ್ಯವಿಲ್ಲ; ಆದರೆ ಪರಿಸರವಾದಿಗಳು ರಾಜಕಾರಣವನ್ನು ಮೈಲಿಗೆಯ ಕೃತ್ಯವೆಂಬತೆ ನೋಡುತ್ತಿದ್ದಾರೆ.

ಇ. ಅವರಲ್ಲಿಯೂ ಬಲವಾದ ಭಿನ್ನಭಿನ್ನಾಯಗಳಿವೆ; ಇನ್ನೊಬ್ಬ ಪರಿಸರವಾದಿಯೊಡನೆ ಹೊಂದಿಕೊಳ್ಳಲಾಗದಂತಹ ಅಹಮಿಕೆಯ ವ್ಯಕ್ತಿಗಳಿದ್ದಾರೆ. ಇದು ಸಹಜವಾಗಿ ಗುಂಪುಗಾರಿಕೆ ಎಡ ಮಾಡಿಕೊಟ್ಟು, ಪ್ರತಿಯೊಂದು ಗುಂಪೂ ತಾನೊಂದೆ ನಿಜವಾದ ಪರಿಸರವಾದಿಯೊಂದೂ ಪರಿಸರವಿವೇಚದ ಪ್ರಾತ್ಮಿಯಾಗಿರುವುದು ತನಗೆ ಮಾತ್ರವೆಂದೂ ಬ್ರಹ್ಮಿಸಿಕೊಳ್ಳುತ್ತದೆ.

ಉದಾಹರಣೆಗೆ, ಕೆಲವು ಪರಿಸರವಾದಿಗಳು ಪ್ರಾಣ-ಸಸ್ಯಗಳ ಸಂರಕ್ಷಣೆಯನ್ನೆ ಮುಖ್ಯವೆಂದು ಪರಿಗಣಿಸಿ ಮನುಷ್ಯರನ್ನು ಮರೆಯುತ್ತಿದ್ದರೆ, ಇನ್ನು ಕೆಲವರು ಮನುಷ್ಯರೆ ಮುಖ್ಯವೆಂದು ಪ್ರಾಣ-ಸಸ್ಯಗಳನ್ನು ಕಡೆಗಣಿಸುತ್ತಿರುತ್ತಾರೆ. ಹಿಂಗೆ ಧ್ರುವಿಕೃತಗೊಂಡ ಬಿಳಾಗಳು ಸಂಧಾನದ ಅಪೇಕ್ಷೆಯನ್ನು ತೋರುವುದಿಲ್ಲ. ನಾಗರಹೊಳೆ ಅಭಯಾರಣ್ಯದ ವಿಷಯದಲ್ಲಿ ಈಗ ಇಂಥದೊಂದು ಬಿರುಕು ಒಡೆದು ಕಾಣುತ್ತಿದೆ.

ಚಿಪ್ಪೆನ್ನಿಂತಹ ಮಾರ್ಗದರ್ಶಿಗಳ ಅಂದೋಲನಕ್ಕೂ ಇದೆ ಗಮಿಯಾಯಿತು. ಆದು

ಮೊದಲು ಎತ್ತಿದ ಪ್ರಶ್ನೆಗಳು ಅತ್ಯಂತ ಮಹತ್ವದ್ದಾಗಿದ್ದವು, ಇಡೀ ಲಿಂಗ್ ವ್ಯವಸ್ಥೆಗೇ ಅನ್ವಯವಾಗುವಂಥವಾಗಿದ್ದವು. ಮುಂದೆ, ಚಳವಳಿಯ ಇಟ್ಟರು ನೇತಾರಾದ ಚರಂಪ್ರಸಾದಾ ಭಟ್ಟ ಹಾಗೂ ಸುಂದರಲಾಲ್ ಬಹುಗುಣರ ನಡುವೆ ಮೇಲಾಟು ಪ್ರಾರಂಭಗೊಂಡನಂತರ ಮಾತ್ರ ಅದು ಸಿಮಿತವಾದೊಂದು ಸ್ಥಳೀಯ ಸಮಸ್ಯೆಯ ಮಟ್ಟಕ್ಕೆ ಇಳಿದುಹೋಯಿತು.

ಇನ್ನು ಕೆಲವೇಡೆ ವ್ಯಕ್ತಿಗಳ ಅಂತರಿಕ ವೈರುದ್ದುಗಳು ಚಳವಳಿಯ ಸೋಲಿಗೆ ಕಾರಣವಾಗಿರುವುದುಂಟು. ಕ್ಯಾಗ್ ಅಣ್ಣ ಸಾಫ್ವರ ವಿರೋಧಿ ಅಂದೋಲನ ಇಂಥದೊಂದು ನಿದರ್ಶನವಾಗಿದೆ. ವರ್ಷಗಳಲ್ಲಿ ಆ ಯೋಜನೆಯನ್ನು ಕಡುವಾಗಿ ವಿರೋಧಿಸಿದವರೆ ನಂತರ, ವಿಶೇಷವಾಗಿ ಅವರ ನೆಚ್ಚಿನ ಭಾರತೀಯ ಜನತಾ ಪಕ್ಷದ ಸರ್ಕಾರ ಇಂಡಿಯಾ ಮೇ ನಲ್ಲಿ ಅಣ್ಣಸ್ತ ಪರಿಣ್ಯಯನ್ನು ನಡೆಸಿದ ನಂತರ ತಮ್ಮ ಮೂಲ ನಿಲ್ಲವನ್ನು ಮರಿತುಬಿಟ್ಟರು. ಅಣ್ಣಸ್ತ ತಯಾರಿಕೆಯನ್ನು ಒಳ್ಳಿಕೊಂಡ ಮೇಲೆ ಅಂಥ ಅಸ್ತುದ ಉತ್ತಾದನೆಗೆ ಅನಿವಾರ್ಯವಾದ ಅಣ್ಣಾವರವನ್ನು ಬೇಡವೆನ್ನುವುದು ತೀರಾ ವಿರೋಧಾಭಾಸವಾಗಿ ಕಾಣುವುದೊಂದು ಅವರಿಗೆಯೇ ಅನಿಸಿರಬೇಕು.

ಹೀಗೆ ಬಾಹ್ಯ ಒತ್ತಡಗಳಿಂದಲೂ ಅಂತರಿಕ ವೈರುದ್ದುಗಳಿಂದಲೂ ಭಾರತೀಯ ಪರಿಸರ ಚಳವಳಿಯ ಈ ಎರಡನೇಯ ಅಲ್ಲಿ ಈಗ ಬಳಲಿಹೋಗಿದೆ. ಎಲ್ಲಕ್ಕಿಂತ ವಿಗಿಳಾಗಿ ಅದರ ಕಾರ್ಯಕರ್ತರು ವಯೋಸಹಜವಾಗಿ ಶಕ್ತಿಗುಂದಿದವರಾಗಿದ್ದಾರೆ. ಇದರ ಪರಿಣಾಮವಾಗಿ ‘ಪರಿಸರ ಮುಗ್ಧತೆ’ಯ ಮತ್ತೊಂದು ಯುಗವನ್ನು ನಾವಿಂಗ ಕಾಣುತ್ತಿದ್ದೇವೆ.

...

ವರ್ತಮಾನ ಹೀಗಿರುವಾಗ ಪರಿಸರ ಚಳವಳಿಯ ಭವಿಷ್ಯ ಹೇಗಿರಬಹುದು?

ಇಂಥ ವಿಷಯಗಳಲ್ಲಿ ಭವಿಷ್ಯ ನುಡಿಯಾವುದು ಕಡುಕಷ್ಟದ ಕೆಲಸ. ಯಾಕೆಂದರೆ, ನಮ್ಮ ವರ್ತಮಾನವೂ ನಮ್ಮ ನಮ್ಮ ವೈಯಕ್ತಿಕ ಇಟ್ಟಾನಿಷ್ಟಗಳೂ ಸೇರಿ ನಾವು ಭವಿಷ್ಯವನ್ನು ಪರಿಭಾವಿಸುವ ಕ್ರಮವನ್ನು ಪ್ರಭಾವಿಸುತ್ತಿರುತ್ತವೆ. ಜೊತೆಗೆ, ನಾನೇನೂ ಕಾಲಜ್ಞನಿಯಲ್ಲ. ನನ್ನಂಥವನು ಭವಿಷ್ಯವನ್ನು ಕೇವಲ ಕಲ್ಪಿಸಿಕೊಳ್ಳಬಹುದೆ ಹೊರತು ಕಾಣಲಾಗುವುದಿಲ್ಲ. ಹಾಗೆ ಕಲ್ಲನೇ ಕಟ್ಟಬುದರಲ್ಲಿ ನಮಗೆಲ್ಲರಿಗೂ ಇರುವ ಸ್ವಾತಂತ್ರ್ಯವನ್ನು ಬಳಸಿಕೊಂಡು ನಾವಿಂಗ ನನ್ನ ಮನೋಲಹರಿಯನ್ನು ಸ್ವಚ್ಚಂದವಾಗಿ ಹರಿಯಬಿಡುತ್ತಿದ್ದೇನೆ. ಎಲ್ಲ ಮನೋಲಹರಿಗಳಂತೆ ಇವೂ ಕಾಡ ತುಸು ಗಾಂಭೀರ್ಯದ ತುಸು ಏನೋದದ ಏಷ್ಟರೂಪಗಳು.

ನನ್ನ ಭವಿಷ್ಯಕಲ್ಪನಾಶಕ್ತಿ ಪರಿಸರ ಚಳವಳಿಯ ಬಗ್ಗೆ ಮೂರು ಸಾಧ್ಯತೆಗಳನ್ನು ಸೂಚಿಸುತ್ತಿದೆ:

१. ಜಾಗತಿಕರಣದ ಪ್ರಶ್ನೆಗೆ ಇನ್ನೂ ವ್ಯಾಪಕವಾಗಿ ತೆರೆದುಕೊಳ್ಳುತ್ತಿದ್ದಂತೆ ಅದಕ್ಕೆ ಸಹಜವಾಗಿ ‘ವಂದಿನಂತ ವ್ಯವಹಾರ’ (ಬಿಸಿನೆಸ್ ಆಸ್ ಯೂಷಂಯಲ್) ಎನ್ನುವ ಕಲ್ಪನೆ ಬದಲಾಗಿ ‘ವಂದಿಗಂತ ಹೆಚ್ಚಿ ವ್ಯವಹಾರ’ (ಮೋರ್ ಬಿಸಿನೆಸ್ ದ್ವಾನ್ ಯೂಷಂಯಲ್) ಎನ್ನುವ ಕಲ್ಪನೆ ಬಲಗೊಳ್ಳುತ್ತದೆ. ಇಡೀ ದೇಶ ಬ್ರಹ್ಮತ್ವದ ಮಾರುಕಟ್ಟಿಯಾಗಿ ಪರಿವರ್ತಿತವಾಗಿ ಹೆಚ್ಚಿ ಹೆಚ್ಚಿ ವಿದೇಶಿ ಬಂಡವಾಳ ಹರಿದು ಬಿರುತ್ತದೆ. ಯಾವುದೇ ಪರಿಸರ ಸಂರಕ್ಷಕ ಮುನ್ವತೆಚ್ಚಿರ್ಕೊಂಡಿಲ್ಲದೆ ನಡೆಯುವ ಇಂಥ ಬೆಳವಣಿಗೆ ಹೆಚ್ಚಿ ಹೆಚ್ಚಿ ನಿಸರ್ಗನಾಶಕ್ಕಾಗ್ಯಾ ಸಾರ್ವಜಿಕ ಸಂಘರ್ಷಗಳಿಗೂ ಕಾರಣವಾಗುತ್ತದೆ. ಆಗ ಪ್ರಾಕೃತಿಕ ಸಂಪನ್ಮೂಲಗಳ ಮೇಲಿನ ಒಡತನದ ವಿಷಯದಲ್ಲಿ ಮತ್ತೊಮ್ಮೆ ತೀವ್ರ ಸೇಣಸಾಟಗಳಿಂದ್ದು ಹತ್ತು ಹಲವು ‘ಚಿಕ್ಕು’ ಆಂದೋಲನಗಳೂ ಹತ್ತು ಹಲವು ‘ನಮದಾ ಉಳಿಸಿ’ ಹೋರಾಟಗಳು ಹುಟ್ಟಿಕೊಳ್ಳುತ್ತವೆ. ಇಂಥ ಅಗಾಧ ಪರಿಸರ ಹಾನಿಯ ಹಾಗೂ ಸಾರ್ವಜಿಕ ಕೈಳ್ಳಬೆಯ ಒತ್ತಡದಡಿಯಲ್ಲಿ ರಾಜಕೀಯ ವ್ಯವಸ್ಥೆ ಕುಸಿದು ಬಿಡ್ಡು

२. ಅಕ್ಕೋಬರ್ ಇಂಡಿಯನ್ ಕ್ರಾಂತಿಯನ್ನು ನೆನಪಿಸುವಂತಹ ಬೆಳವಣಿಗೆಯೊಂದರಲ್ಲಿ ಅಕ್ಕೋಬರ್ ಇಂಡಿಯರಲ್ಲಿ ಉಗ್ರ ಪರಿಸರವಾದಿಗಳ ಬಣವೋಂದು ದೆಹಲಿಯನ್ನು ಆಕ್ರಮಿಸಿಕೊಳ್ಳುತ್ತದೆ; ರಷಿಯಾದ ಉಗ್ರ ಸರ್ವಾಜವಾದಿಗಳಿಂತೆಯೇ ಈ ಗುಂಪೂ ಸಹ ಅಲ್ಲಿಸಂಖ್ಯಾತವಾದರೂ ಬಲಿಷ್ಠವೂ ಏಕೋದ್ದೇಶಿಯೂ ಆಗಿರುತ್ತದೆ. ಅವರು ‘ಕಮ್ಮುನಿಸ್ಟ್ ಮ್ಯಾನಿಫೆಸ್ಟೋ’ ವನ್ನು ಕಂಡಂತೆಯೇ ಇವರು ಅಮರಿಕನ್ ಲೇಖಕ ಕ್ಯಾಲೀನ್ ಬ್ಯಾಂಬೊನ್ ‘ಇಕ್ಸೆಟ್ಲೋಟಿಯ್’ (ಪರಿಸರ ಸ್ಪರ್ಧೆ) ವನ್ನು ತಮ್ಮ ಪರಮ ಧರ್ಮಗ್ರಂಥವೆಂದು ಪೂರ್ಣವಿವರಾರ್ಥಾರ್ಥಿ. ಈ ಮತಾಂಥ ಬಣ ಮೋಟಾರು ವಾಹನಗಳನ್ನು ಧೂಮಪಾನವನ್ನು ಮಾಂಸಾಹಾರವನ್ನು ರಾಸಾಯನಿಕ ಕ್ರಷಿಯನ್ನು ಇಂಥ ಇತರ ಹಲವನ್ನು ನಿಷೇಧಿಸುತ್ತಾರೆ. ಮಾನವಕುಲ ನಿಸರ್ಗಸಹಜ ಗ್ರಿಂಬಿಗೆ ಮರಳಬೇಕೆಂದು ನಿರ್ದೇಶಿಸುತ್ತಾರೆ. ಇಂಥಲ್ಲಿ ಭಿನ್ನಮತಕ್ಕೆ ಶಿಕ್ಷೆ ಮರಣ ಅಥವಾ ಧಾರ್ಮ ಮರುಭೂಮಿಗೆ ಗಡಿಪಾರು ಆಗಿರುತ್ತದೆ.

३. ಹೀಲ್ಯಂಡ ಸಂಭವನೀಯತೆ ಲಂಗುಲಗಾಯಿಲ್ಲದ ಕಲ್ಪನೆಯೆಂದು ಅನಿಸಿದರೆ ಅದು ಸರಿಯೆ. ಅದರ ಬದಲಾ ಈ ಮುಂದಿನ ಕಲ್ಪನೆಯೆ ಹೆಚ್ಚಿ ಸಂಭವನೀಯತೆಯು ಎಂದು ತೋರುತ್ತದೆ:

ನಾನು ಈ ಮೊದಲೆ ರಷಿಯಾದ ಕಮ್ಮುನಿಸ್ಟರ ವಿಷಯವನ್ನು ಪ್ರಸ್ತಾಪಿಸಿ

ಅದನ್ನೊಂದು ಹೋಲಿಕೆಯಾಗಿ ಬಳಸಿಕೊಂಡೆ. ಅದೆ ಹೋಲಿಕೆಯನ್ನು ವಿಸ್ತರಿಸಿ ನೋಡೋಣ.

ಇನೆ ಶತಮಾನದ ಐರೋಪ್ಯ ಸಮಾಜವಾದಿ ಚೆಳವಳಿ ಕೊನೆಗೆ ಉಗ್ರ ಕ್ರಾಂತಿಕಾರಿ ಮಾರ್ಕೋವಾದಿಗಳು ಹಾಗೂ ಪ್ರಜಾಪ್ರಭುತ್ವವಾದಿ ಸಮಾಜವಾದಿಗಳಿಂದು ಇಭ್ರಾಗವಾಗಿ ಸೀಳಿಕೊಂಡಿತು. ಮೊದಲ ಬಣ ರಕ್ತಕ್ರಾಂತಿಯ ಮೂಲಕ ರಷಿಯಾ, ಪ್ರೋವ್ರ ಯುರೋಪನ್ನು ಆಕ್ರಮಿಸಿ ಆಳಿ ಕೊನೆಗೆ ಅವಸಾನ ಹೋಂಡಿತು. ಎರಡನೆಯ ಬಣ ಶಾಂತಿಯುತ ವಾರ್ಗವನ್ನು ಅನುಸರಿಸಿ ಕಲ್ಯಾಣರಾಜ್ಯದ ವ್ಯವಸ್ಥೆಯನ್ನು ರೂಪ್ಯಗೊಳಿಸಿತ್ತು. ಇವುಗಳನ್ನು ಎರಡನೆಯ ಬಣದ ಕಾನ್ಸ್ಯಹಾಗೂ ಕಾನೆಕೆಗಳೇ ಹೆಚ್ಚು ಪ್ರಬುದ್ಧ ಹಾಗೂ ದೀರ್ಘಕಾಲೀನವೇನ್ನುವ ಸತ್ಯ ಈಗ ಹೆಚ್ಚು ಹೆಚ್ಚು ಸ್ವಾಷಾಗುತ್ತಿದೆ. ಇಂದಿನ ಹಲವಾರು ಐರೋಪ್ಯ ದೇಶಗಳಲ್ಲಿ ಈ ಪದ್ಧತಿಯೇ ಹೆಚ್ಚು ಪ್ರುಲವಾಗಿ ಬೇರೆಲ್ಲಿದೆ; ಜರ್ಮನಿಯಲ್ಲಿ ಇಂದ ಪರಿಸರವಾದಿ ಪಕ್ಷದ್ದೆಂದೂ ರಾಜಕೀಯ ಶಕ್ತಿಯಾಗಿ ಬೆಳೆದುನಿಂತಿದೆ.

ಕೂ ನಿದರ್ಶನವನ್ನಿಟ್ಟುಕೊಂಡು ನಮ್ಮ ಸಂದರ್ಭಕ್ಕೆ ಮರಳುವುದಾದರೆ – ಇಲ್ಲಿಂದು ಭಾರತೀಯ ಪರಿಸರವಾದಿ ಪಕ್ಷ ಮೂಡುವುದು ಸಾಧ್ಯವಿಲ್ಲವೇನು? ವಾಸ್ತವದಲ್ಲಿ, ಪರಿಸರನಾಶದ ಸಮಸ್ಯೆ ಪ್ರೀಮದಲ್ಲಿಗಿಂತಲೂ ಹೆಚ್ಚಿನಿಂದಿನ ವರ್ಗಗಳ ಹಾಗೂ ಹೆಚ್ಚಿನ ಸಂಖ್ಯೆಯ ಜನರನ್ನು ಇಲ್ಲಿ ಕಾಡಿದೆ. ನನಗೆ ಗೋಚರಿಸುವಂತೆ ಅಕ್ರೋಬರ್ ಏಂಂಬ ಕ್ರಾಂತಿಯಲ್ಲಿ ಉಗ್ರ ಪರಿಸರವಾದಿಗಳು ಅಧಿಕಾರವನ್ನು ಪಾರಿಸಿಕೊಂಡರೂ ಕೂಡ ಆವರು ಬಹುಕಾಲ ಉಳಿಯಲಾರರು. ಅಂಥ ಸಾಧ್ಯತೆಗಂತ ಏಂಂಬರಲ್ಲಿ ನಡೆಯುವ ಇನಿಸ ಸಾರ್ವತ್ರಿಕ ಚುನಾವಣೆಯಲ್ಲಿ ಸಾಮಾಗಿನ ಪರಿಸರವಾದಿಗಳ ಪಕ್ಷವ್ಯಾಂದು ಪ್ರಜಾಸತ್ಯಾತ್ಮಕ ಕ್ರಮದಲ್ಲಿ ಬಹುಮತವನ್ನು ಪಡೆದುಕೊಳ್ಳತ್ತದೆ. ಭಾರತೀಯ ಸಂಪ್ರದಾಯಕ್ಕುನುಗುಣವಾಗಿ ಆ ಪಕ್ಷ ಇಷ್ಟುದ್ದರ ಪ್ರಾಣನಾಮವೋಂದನ್ನೂ ಜೊತೆಗೆಯೆ ಪುಟ್ಟ ಸಂಕ್ಷಿಪ್ತನಾಮವೋಂದನ್ನೂ ಹೊಂದಿರುತ್ತದೆ:

‘ಸಮಾಜ ಮತ್ತು ಪರಿಸರ ಸುಧಾರಕ ದಳ’ ಅಥಾವತ್ ‘ಎಸ್.ಪಿ.ಎಸ್.ಡಿ’ ಅಥಾವತ್ (ಜನಸಾಮಾನ್ಯರ ಭಾಯಿಯಲ್ಲಿ) ‘ಸಭ್ಯಡಿ’ ಎನ್ನುವ ಈ ಪಕ್ಷದ ಪ್ರಣಾಲಿಕೆಯ ಕೆಲವು ಮುಖ್ಯಾಂಶಗಳು ಹಿಗಿರುತ್ತವೆ:

೧. ಆಮೂಲಾಗ್ರ ವಿಕೇಂದ್ರೀಕರಣ; ಪ್ರಕೃತಿಕ ಸಂಪನ್ಮೂಲಗಳ ಮೇಲೆ ಸ್ಥಳೀಯ ಸಮುದಾಯಗಳ ಹೆಚ್ಚಿನ ಮರುಸಾಪನೆ.

೨. ಡಿಫೆನ್ಸ್ ರಿಸಚ್‌ ಆಂಡ್ ಡೆವಲಪ್‌ಮೆಂಟ್ ಆಗಣನೇಸೇಷನ್

(ಡಿ.ಆರ್.ಡಿ.ಬಿ) ಅನ್ನ ಡಿಸೆಂಟ್‌ಲ್ಯೂಸ್‌ ರೂರಲ್ ಡೆವಲಪ್‌ಮೆಂಟ್ ಆಗಣನೇಸೇಷನ್ ಪರಿವರ್ತನೆಯನ್ನು ಕೆರೆಕೆಟ್, ಗ್ರಾಮಾರಣ್ಯಗಳಂತಹ ಹಳೆಯ ತಂತ್ರಜ್ಞನರೂಪಗಳಿಗೆ ಮರುಹಬ್ಬು ನೀಡುತ್ತಿರುತ್ತಾರೆ; ಸೌರಶಕ್ತಿ, ಸಣ್ಣಸಣ್ಣ ಜಲವಿದ್ಯುತ್ತಾ ಘಟಕಗಳಂತಹ ಹೋಸ ಪರಿಸರಸಂವೇದಿ ತಂತ್ರಜ್ಞನರೂಪಗಳನ್ನು ಕಲ್ಪನಾಶೀಲವಾಗಿ ಉಳಿಸುವುದು – ಉದಾಹರಣೆಗೆ, ‘ಅಗ್ನಿ’ (ಕ್ರಿಪ್ತಿ ಯೋಜನೆ)ಯನ್ನು ಕೈಬಿಟ್ಟು ‘ಸೂರ್ಯ’ (ನ್ಯೆಸರ್ಗಿಕ ಶಕ್ತಿ ಮೂಲ) ನನ್ನ ಅವಲಂಬಿಸುವುದು; ಪರಿಸರವಾದಿ ಪ್ರಯೋಗಗಳನ್ನು ಸ್ವಯಂ ಸೇವಕ ಸಂಘಟನೆಗಳಷ್ಟೆ ನಡೆಸಬೇಕು ಎಂದು ತಿಳಿಯದೆ ಆ ಉದ್ದೇಶಕ್ಕಾಗಿ ಇಡಿ ಸರ್ಕಾರಿವ್ಯವಸ್ಥೆಯನ್ನು ಮುಡಿಸಿಡುವುದು.

(ಇಂಥ ಎರಡು ಕ್ರಮಗಳಿಂದ ಹಿಂದೆ ನಗರಾಭಿಮುಖವಾಗಿದ್ದ ಜನ ವಲಸೆ ಈಗ ಗ್ರಾಮಾಭಿಮುಖವಾಗುವುದು.)

೩. ಕೆಂಪನ ಲಿಂಜಾನ್-ತಂತ್ರಜ್ಞನಗಳು, ಸಂಶೋಧನಾ ಕಾರ್ಯಕ್ರಮಗಳ ಗೋಪ್ಯತೆಯ ಕವಚವನ್ನು ಕಿರ್ತಿಸಿದು ಅಪ್ರಗಳನ್ನು ಇಡಿ ಸಮಾಜದ ಮೌಲ್ಯಮಾಪನಕ್ಕೆ ಸದಾ ತೆರೆದಿದುವುದು; ಹಾಗೆಯೆ ಎಲ್ಲ ಮಾಹಿತಿಯನ್ನೂ ಕಾನೂನು ವ್ಯವಸ್ಥೆಯನ್ನೂ ಪಾರದರ್ಶಕವಾಗಿಸುವುದು.

೪. ಪರಿಸರಕ್ಕೆ ಹಾನಿಯುಂಟುಮಾಡುವ (ಪಾಪದ ಜಿಂಕೆಗಳನ್ನು ಬೇಟೆಯಾಡುವ ಚಲನಚಿತ್ರ ತಾರೆಯರೂ ಸೇರಿದಂತೆ) ಎಲ್ಲರನ್ನೂ ಕರಿಣವಾಗಿ ಶಿಕ್ಷಿಸುವುದು.....

‘ಸಭ್ಯಡಿ’ ಪಕ್ಷದ ಪ್ರಾಣ ಪ್ರಣಾಲೀಕೆಯನ್ನು ರಚಿಸುವ ಕೆಲಸವನ್ನು ನನಗಿಂತ ಹೆಚ್ಚು ಅರಣತೆಯಿಂದಿರಿಗೆ ಬಿಟ್ಟುಕೊಡುತ್ತ, ಕೊನೆಯದಾಗಿ ಅಂಥದೊಂದು ಪಕ್ಷದ ಅನ್ವಯತೆಯನ್ನು ಗುರುತಿಸುತ್ತಿದ್ದೇನೆ: ಉಗ್ರ ಪರಿಸರವಾದ ಅತಿನಿಯಂತ್ರಣಗಳನ್ನು ಹೇರುವಂಥಡಾಗಿದ್ದರೆ ಉಗ್ರ ವಾರುಕಟ್ಟೆವಾದ ಯಾವ ನಿಯಂತ್ರಣವನ್ನೂ ಗೌರವಿಸುದಂಧರು. ‘ಸಭ್ಯಡಿ’ ಈ ಎರಡೂ ಅತೀರೇಕಗಳನ್ನು ನಿರಾಕರಿಸಿ ಅವುಗಳ ನಡುವಿನ ಸುವರ್ಣವಾಧ್ಯಮವನ್ನು ಶೋಧಿಸಲು ಪ್ರಯೋಜಿಸುತ್ತದೆ.

*** *** ***

ನನಗೆ ಗೋತ್ತು – ತತ್ತ್ವಜ್ಞಾನದ ಲಾಭವೊಂದನ್ನೇ ಗುರಿಯಾಗಿಟ್ಟುಕೊಂಡ ಸಧ್ಯದ ರಾಜಕೀಯ-ಅಧಿಕ-ಸಾಮಾಜಿಕ ವ್ಯವಸ್ಥೆ ಗಹಗಿಸುತ್ತ ನನ್ನ ಕಲ್ಪನೆಗಳನ್ನೇಲ್ಲ ಗಾಳಿಯಲ್ಲಿ ತೂರಿಬಿಡುಹುದು. ಆದರೆ ಇಂಥ ದೊರೆ ದೊರೆಯಿಂದಾಗುವ ಪರಿಸರವಾಶವನ್ನೂ ಅಂಥ ನಷ್ಟದಿಂದುಂಟಾಗುವ ವ್ಯಾಪಕ ಸಾಮಾಜಿಕ ಸಮಸ್ಯೆಗಳನ್ನೂ

ಯಾರೂ ಮರೆಮಾಡಲು ಸಾಧ್ಯವಿಲ್ಲ. ಮೊದಲೇದಲು ಪರಿಸರಕ್ಕಿಂತ ಜನ ಮುಖ್ಯ ಜನರ ಸುಖ ಮುಖ್ಯ ಎಂದು ಯಾರಿಗಾದರೂ ಅನಿಸುವುದು ಸಹజ. ಆದರೆ ಪರಿಸರದ ಸಮರ್ಪಣೆಯು ನಾಶಮಾಡುವುದು ಅಂತಿಮವಾಗಿ ಸಮರ್ಪಣೆಯನಕ್ಕೂ ಧಕ್ಕೆಯುಂಟುಮಾಡುವುದು ಎಂಬ ಸತ್ಯದ ಅರಿವಾಗುವುದು ಮಾತ್ರ ಸಾಕಷ್ಟು ಕಾಲ ಹಾಗೂ ಪ್ರತ್ಯೇಕ ಅನುಭವದ ಬಳಿಕವೇ ಹೋದು. ಈ ನಡುವೆ, ಅಂಥ ಅನುಭವದ ನೋಟಿಗೆ ಮೊದಲು ಈಡಾಗುವವರು ಎಂದೂ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯ ಕೆಳಸ್ತರಗಳ ಬಹುಸಂಖ್ಯಾತರೆ ಆಗಿರುತ್ತಾರೆ. ಅದ್ವೈತಶಾಂಕರ ಪ್ರಜ್ಞಾಪ್ತಭೂತ್ವದಲ್ಲಿ ಕೊನೆಗೂ ಸಂಖ್ಯಾಬೀಳವೇ ಬಲವಾದುದರಿಂದ ಅಂಥ ಬಹುಜನರ ನೋಟ ನಿರಾಸೆಗಳೂ ಆದೃತೆ ನಿರೀಕ್ಷೆಗಳೂ ತುಸು ತಡವಾಗಿಯಾದರೂ ನಿಷಾಂತರ ಸ್ವರೂಪವನ್ನು ಪಡೆದುಕೊಳ್ಳುತ್ತವೆ, ತಮ್ಮ ಶಕ್ತಿಯನ್ನು ಸ್ವಾಲ್ಪಿಸುತ್ತವೆ. ಇಂಥದೊಂದು ಬದಲಾವಣೆಯಿಂದ ಅಂತಿಮವಾಗಿ ಭಾರತದಲ್ಲಿ ಉಗ್ರ ಸಮಾಜವಾದ ಉಗ್ರ ಬಂಡವಾಳವಾದ ಹಾಗೂ ಉಗ್ರ ಪರಿಸರವಾದಗಳೆಲ್ಲದರ ಅತಿರೇಕಗಳನ್ನು ಬಿಟ್ಟುಕೊಟ್ಟು ಮತ್ತು ಅವುಗಳ ಮಾನವೀಯ ಅಂಶಗಳನ್ನುಷ್ಣಬ್ಧಿ ಬಗ್ಗೆಡಿಸಿಕೊಂಡ ಸಾಮಾಜಿಕ ಚಿಳಿಗಳಿಂದ ಬೆಳಿಯುವ ಸಾಧ್ಯತೆಯಿದೆ. ಅದು ರಾಜಕೀಯ ಪ್ರಕ್ರಿಯೆಯ ರೂಪವನ್ನು ತಾಳಬೇಕೆಂದೇನಿಲ್ಲ; ಬದಲಿಗೆ ಅದೊಂದು ವ್ಯಾಪಕ ಸಾಮಾಜಿಕ ಅಂದೊಂದಿನವಾಗಿರಬಹುದು. ಅಂಥ ಅಂದೊಂದನ್ ಭಾರತೀಯ ಪರಿಸರ ಚಿಳಿಗಳಿಂದ ಮೊದಲೇರಡು ಘಟ್ಟಗಳಿಂದಲೂ ತನ್ನ ಸ್ಥಾನಿಕ-ಶಕ್ತಿಗಳನ್ನು ಪಡೆದುಕೊಂಡು ಅವರಿಂದ ದಾಟಿ ಹೋಗುವಂಭದಾಗಿರುತ್ತದೆ.

ಅಂಥದೊಂದು ಭವಿತವ್ಯಕ್ಕೆ ಇದೋ, ಈಗಲೇ ಸುಸ್ಪಾಗತೆ.

ಅಕ್ಷರ ಪ್ರಕಾಶನ, ಹೆಗ್ಡೆಯು, ಸಾಗರ, ಕನಾಟಕ ೫೬೨೪೧೨
ಹೋಸ ಪ್ರಕಟಣೆ

ಡಾ.ಡಿ.ಆರ್. ನಾಗರಾಜ್

ಅಲ್ಲಿಮಪ್ರಭು ಮತ್ತು ಶೈವ ಪ್ರತಿಭೆ

ಬರ್ಲಿನ್: ರೋ. ೧೨೦

ನಿರಾಸವೂ ಹೋಸ ಯೋಜನೆ

ಕನ್ನಡ ನಾಟಕ-ರಂಗಭೂಮಿ ಕುರಿತ

ಶೈಕ್ಷಣಿಕ ವೀಡಿಯೋ ಚಿತ್ರಗಳು

ಕನ್ನಡ ನಾಟಕ ಮತ್ತು ರಂಗಭೂಮಿಗಳನ್ನು ಅಭ್ಯಾಸ ಮಾಡುವವರಿಗೆ ಆದರಲ್ಲಿ ಮುಖ್ಯವಾಗಿ ಅದನ್ನು ಪ್ರಾರಂಭಿಕವಾಗಿ ಪರಿಚಯಿಸಿಕೊಳ್ಳುವ ವಿದ್ಯಾರ್ಥಿಗಳು ಮತ್ತು ಅಸ್ಕ್ರಿಪ್ತಿಗೆ ಅನುಕೂಲವಾಗುವಂತೆ ನಿರಾಸವೂ ಒಂದು ವೀಡಿಯೋ ಚಿತ್ರ ಮಾಲಿಕೆಯನ್ನು ನಿರ್ಮಿಸುವ ಹೋಸ ಯೋಜನೆಯಾದನ್ನು ಈ ವರ್ಷ ಕ್ರಿಕ್ಕೆಟ್ ಕೊಂಡಿದೆ. ಈ ಯೋಜನೆಯಲ್ಲಿ ಅಧ್ಯನಿಕ ಕನ್ನಡ ನಾಟಕ ಪರಂಪರೆಯ ಹತ್ತು-ಹದಿನ್ಯೆದು ಮುಖ್ಯ ನಾಟಕಗಳನ್ನು ಅಯ್ಯು ಅವುಗಳ ಬಗ್ಗೆ ತಲಾ ಒಂದು ಗಂಟೆ ಅವಧಿಯ ಕಿರುಚಿತ್ರಗಳನ್ನು ನಿರ್ಮಿಸಲಾಗುತ್ತದೆ. ಪ್ರತಿಯೊಂದು ಚಿತ್ರದಲ್ಲಿ ಸುಮಾರು ಮುಕ್ಕಾಲಿ ಭಾಗ ಆಯಾ ನಾಟಕದ ಅಯ್ಯ ದೃಶ್ಯಗಳ ರಂಗಪ್ರಸ್ತುತಿಯ ದಾಖಲೆಯಾದ್ದು ಉಳಿದಂತೆ ಕೆಲವು ಶ್ರಮುಳ ವಿಮರ್ಶಕರ ಅಭಿಪ್ರಾಯಗಳು ಮತ್ತು ನಿರೂಪಣೆಗಳು ಇರುತ್ತದೆ.

ಈ ಯೋಜನೆಯ ಮೊದಲ ಹಂತವಾಗಿ ಈ ವರ್ಷ ಪತ್ತಾರ ಮಾಸ್ತರರ 'ಸಂಗ್ರಾ ಬಾಳ್ಜ್' (ರಂಗನಿರ್ದೇಶನ: ಅಕ್ಷರ ಕೆ.ವಿ), ಪ್ರ.ತಿ.ನ ಅವರ 'ಗೋಕುಲ ನಿರ್ವಹನ' (ರಂಗನಿರ್ದೇಶನ: ಬಿ.ವಿ. ಕಾರಂತ) ಮತ್ತು ಗಿರೀಶ ಕಾನಾಡರ 'ತಲೆದಂಡ' (ರಂಗನಿರ್ದೇಶನ: ಜಿದ್ವಿಂದರಾವ್ ಜಂಪೆ) – ಈ ಮೂರು ನಾಟಕಗಳ ಚಿತ್ರಿಕರಣ ಮುಗಿದಿದ್ದ ಆ ವೀಡಿಯೋ ಸುರುಳಿಗಳು ಇನ್ನು ಕೆಲವು ತಿಂಗಳಾಗಳಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿವೆ. ಈ ಮೂರೂ ನಾಟಕಗಳ ನಿರಾಸವೂ ತಿರುಗಾಟದ ಹಳೆಯ ಶ್ರಯೋಗಳನ್ನು ಈ ಉದ್ದೇಶಕ್ಕಾಗಿ ಬ್ರಂಂರೋನಿರ್ಮಿಸಿ ಇಲ್ಲಿ ಬಳಸಿಕೊಳ್ಳಲಾಗಿದೆ.

ಈ ಯೋಜನೆಯ ಮೊದಲ ಹಂತಕ್ಕ ಥಿಲಿಪ್ಪೇನ್ಸ್‌ನ ರಾಮನ್ ಮ್ಯಾಗ್‌ಸೇನ್ಸ್ ಪ್ರತಿಷ್ಠಾನ ಮತ್ತು ಅಮೇರಿಕಾದ ರಾಕ್ ಫೆಲ್ಲ್‌ರ್‌ ಪ್ರತಿಷ್ಠಾನಗಳ ಜಂಟಿ ನೆರವು ದೊರಕಿದೆ. ಈ ಚಿತ್ರಗಳ ಚಿತ್ರಿಕರಣ ಹಾಗೂ ಸಂಕಲನದರೆ ಜವಾಬ್ದಾರಿಗಳನ್ನು ಪ್ರಸಿದ್ಧಿಸಿದ್ದ ಸಿನೆಮಾ ಕೆಲಾವಿದರಾದ ಗಿರೀಶ್ ಕಾಸರವಲ್ಲಿ ಮತ್ತು ಏಕ್. ಎಂ. ರಾಮಚಂದ್ರ ಅವರು ನಿರ್ವಹಿಸಿದ್ದಾರೆ. ನಿರಾಸವೂ ರಂಗಶಿಕ್ಷಣ ಕೇಂದ್ರದ ಅಧ್ಯಾಪಕರು, ನಿರಾಸವೂ ಸದಸ್ಯರು ಮತ್ತು ನಿರಾಸವೂ ಹಳೆಯ ವಿದ್ಯಾರ್ಥಿಗಳು ಇದಕ್ಕೆ ಕೈಗೊಂಡಿದ್ದಾರೆ.

ಎರಡು ಹೋಸ ರಂಗಪತ್ರಿಕೆಗಳ ಆರಂಭ

ಭಾರತದಲ್ಲಿ ರಂಗಪತ್ರಿಕೆಗಳು ಒಂದು ಭದ್ರವಾದ ಬುನಾದಿಯನ್ನು ನಿರ್ಮಿಸಿರುವ ದೇಹಲಿಯ ರಾಷ್ಟ್ರೀಯ ನಾಟಕಶಾಲೆಯ ಪತಿಯಿಂದ ಈ ವರ್ಷದಲ್ಲಿ ಎರಡು ರಂಗಪತ್ರಿಕೆಗಳು ಆರಂಭವಾಗಿವೆ. ರಂಗಭೂಮಿಗೇ ಮೀನಲಾಗಿರುವ ಗಂಭೀರ ಸಂಪನ್ಮೂಲ ವಾದ್ಯಮಾರ್ಗ ಅಪರೂಪವಾಗಿರುವ ಇವತ್ತಿನ ಸಂಭರ್ಥದಲ್ಲಿ ಇದು ಒಂದು ಜೀತೋಹಾರಿ ಬೆಳೆವಣಿಗೆ.

ಎರಡೂ ಪತ್ರಿಕೆಗಳು ಅಖಿಲಭಾರತ ವ್ಯಾಪ್ತಿಯ ರಂಗಚಟುವಟಿಕೆಗಳನ್ನು ದಾಖಲಿಸುವುದಲ್ಲದೆ ರಂಗಭೂಮಿಯನ್ನು ಕುರಿತ ಹೋಸ ಚಾಗತಿಕ ವಿದ್ಯಮಾನಗಳನ್ನೂ ತಾತ್ಕಾರ್ಥಿಕ ಚಿಂತನೆಗಳನ್ನು ಪರಿಚಯಿಸುವ ಉದ್ದೇಶವನ್ನಿಟ್ಟುಕೊಂಡಿವೆ. ಈ ಎರಡೂ ಪತ್ರಿಕೆಗಳು ವೊದಲ ಸಂಚಿಕೆಗಳು ಉತ್ತಮ ಮುದ್ರಣ ಮತ್ತು ವಿನ್ಯಾಸದಿಂದ ಹೊರಬಂದಿದ್ದ ವಿಷಯ ವ್ಯಾಪ್ತಿಯಲ್ಲಿ ರಂಗಕರ್ಮಿಗಳಿಗೆ ಉಪಯುಕ್ತವಾಗುವ ಹಾಗಿವೆ. ‘ಧಿಯೇಟರ್ ಇಂಡಿಯಾ’ದ ವೊದಲ ಸಂಚಿಕೆಯಲ್ಲಿ ಒಂದು ಬಂಗಾಲಿ ನಾಟಕದ ಅನುವಾದವೇ ಅಲ್ಲದೆ ಕನ್ನಡ, ಮರಾಠಿ ಮತ್ತು ತಮಿಳು ರಂಗಭೂಮಿಗಳ ಈಚಿನ ಚಟುವಟಿಕೆಗಳ ಸಮೀಕ್ಷೆಯಿದೆ. ಇದರ ಮುಂದಿನ ಸಂಚಿಕೆ ಕನ್ನಡ ರಂಗಭೂಮಿಯನ್ನು ಕೇಂದ್ರೀಕರಿಸುತ್ತುದೆಂದು ಹೇಳಲಾಗಿದೆ.

ವೊದಲನೆಯಾದು – ಹಿಂದಿಯಲ್ಲಿ ಪ್ರಕಟವಾಗುವ ‘ರಂಗಪ್ರಸಂಗ’ (ಸಂಪಾದಕರು: ಪ್ರಯಾಗ್ ಶುಕ್ಲ). ಚಂದಾದರ: ಬಿಡಿಸಂಚಿಕೆಗೆ – ರೂ. ೨೫.

ಎರಡನೆಯಾದು ಇಂಗ್ಲಿಷನಲ್ಲಿ ಹೊರಬರುವ ‘ಧಿಯೇಟರ್ ಇಂಡಿಯಾ’ (ಸಂಪಾದಕರು: ರಾಜಿಂದರ್ ನಾಥ್). ಅರ್ಥವಾಷಿಕ. ಚಂದಾದರ: ಎರಡು ಸಂಚಿಕೆಗಳಿಗೆ – ರೂ. ೧೫೦ (ಷಟ್ಕಿಗಳಿಗೆ); ರೂ. ೨೫೦ (ಸಂಸ್ಕೃತಗಳಿಗೆ).

ಈ ಪತ್ರಿಕೆಗಳನ್ನು ಪಡೆಯಲು ಬಯಸುವವರು ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದು: ಸಂಪಾದಕರು, ರಂಗಪ್ರಸಂಗ / ಧಿಯೇಟರ್ ಇಂಡಿಯಾ, ನ್ಯಾಶನಲ್ ಸ್ಕೂಲ್ ಅಫ್ ಡ್ರಾಮ್ ಹೌಸ್, ಭಹವಾಲ್ಪುರ ಹೌಸ್, ಭಗವಾನ್‌ದಾಸ್ ರೋಡ್, ಮೈಸೂರು ಡೆಲ್ಲಿ ೧೧೦ ೦೦೧.

ನೀನಾಸಮ್ ತಿರುಗಾಟ ಟಾ-ಎ

ಕಳೆದ ಮೇ ತಿಂಗಳಿಗೆ ತಿರುಗಾಟ ತನ್ನ ಗಳನೇ ವರ್ಷವನ್ನು ಯಶಸ್ವಿಯಾಗಿ ಪೂರ್ಣಿಸಿತು. ಎಂದಿನಂತೆ ಕಳೆದ ತಿರುಗಾಟದಲ್ಲಿ ಮೂರು ನಾಟಕಗಳನ್ನು ಸಿದ್ಧಪಡಿಸಿಕೊಂಡು ರಾಜ್ಯದಲ್ಲಿದೆ ಪ್ರದರ್ಶಿಸಲಾಯಿತು. ಈ ಸಾಲಿನ ನಾಟಕಗಳು – ಪ್ರ.ತಿ.ನ ಅವರ ‘ಅಹಲ್ಯೆ’ (ಸಂಗೀತ,ನಿರ್ದೇಶನ: ಬಿ.ಎ. ಕಾರಂತ), ಪ್ರೇಂಚ್ ನಾಟಕಕಾರ ಜೀನ್ ಆನ್ನಿಯ ‘ಅಂತಿಗೊನೆ’ (ಅನುವಾದ: ಜಿ.ಎನ್. ರಂಗನಾಥ ರಾವ್, ನಿರ್ದೇಶನ: ನಾಂಗಾಢೊಂಬಮ್ ಪ್ರೇಮಾಚಂದ್ರ) ಮತ್ತು ಪ್ರಸಿದ್ಧ ಮರಾಠಿ ನಾಟಕಕಾರ ಮಹೇಶ್ ಎಲ್ಲಂಜವಾರ್ ಅವರ ‘ಚಿರೇಬಂದಿವಾದ’ (ಅನುವಾದ: ಮಾರುತಿ ಶಾನ್ಧಾಗ, ನಿರ್ದೇಶನ: ಚಿದಂಬರರಾವ್ ಜಂಬೆ).

ಈ ವರ್ಷದ ನಮ್ಮ ಪ್ರದರ್ಶನಗಳಿಗೆ ಸಂಬಂಧಿಸಿದ ಕೆಲವು ಮುಖ್ಯ ಅಂಕಾಂಶಗಳು ಈಗಿವೆ:

ನಾಟಕಗಳು	ಒಟ್ಟು ಪ್ರದರ್ಶನಗಳು	ಅಂದಾಜು ಪ್ರೇಕ್ಷಕರ ಸಂಖ್ಯೆ
ಅಹಲ್ಯೆ	೫೫	೨೫,೬೦೦
ಅಂತಿಗೊನೆ	೫೫	೨೫,೨೦೦
ಚಿರೇಬಂದಿವಾದ	೫೫	೨೨,೬೫೦

ಒಟ್ಟು ಪ್ರದರ್ಶನ ಕೊಟ್ಟಿ ಸ್ಥಳಗಳು	೫೫
ಒಟ್ಟು ಪ್ರದರ್ಶನಗಳು	೧೬೫
ಒಟ್ಟು ಪ್ರೇಕ್ಷಕರ ಸಂಖ್ಯೆ (ಅಂದಾಜು)	೨೯,೦೫೦

ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಶಸ್ವಿಗಳಾಗಿ ಕಲಾವಿದ
ಮಲ್ವೆ ಶಂಕರನಾರಾಯಣ ಸಾಮಗ್ರೀ
ಅವರಿಗೆ
ಮಾತುಕೆತೆಯ ಶ್ರದ್ಧಾಂಜಲಿ

ನೀನಾಸಮ್ಮ ರಂಗಶಿಕ್ಷಣ ಕೇಂದ್ರ

ಚರ್ಚುವಟಿಕೆಗಳು

ಜುಲೈ ೧೫, ಇಂಡಿಯನ್ ನೀನಾಸಮ್ಮ ರಂಗಶಿಕ್ಷಣ ಕೇಂದ್ರದ ಅಂನೇ ಶೈಕ್ಷಣಿಕ ವರ್ಷವು ಪ್ರಾರಂಭವಾಯಿತು. ಈ ವರ್ಷ ನಾಲ್ಕುರು ಹೊದಗಿಯರು ಸೇರಿ ಒಟ್ಟು ಹದಿನಾರು ಮಂದಿ ರಂಗಾಸ್ತರು ತರಬೇತಿಗೆ ಅಯ್ಯುವಾಗಿದ್ದು. ಹೊದಲ ತಿಂಗಳಿನಲ್ಲಿ ವಿದ್ಯಾರ್ಥಿಗಳು ದ್ವನ್ಯಾದಿನ ಪಾಠಪ್ರವಚನಗಳ ಜೊತೆಗೆ ಸಾಂಪ್ರದಾಯಿಕ ರಂಗಪ್ರಕಾರಗಳನ್ನು ಪರಿಚಯಿಸುವ ಕೆಲವು ಏಂದಿಯೋ ದಾಖಲೆಗಳನ್ನು ಹಾಗೂ ಕೆಲವು ಕಿರಾಚಿತ್ರಗಳನ್ನು ನೋಡಿ ಚರ್ಚೆ ನಡೆಸಿದರು. ಭಾಗವತ ಶ್ರೀ ಕೆ.ಜಿ. ರಾಮರಾವ್ ಕೆಳಮನೆ ಅವರ ಮಾರ್ಗದರ್ಶನದಲ್ಲಿ ಯಾಕ್ಷಗಾನ ಹೆಚ್ಚಿಗಳನ್ನು ಕಲಿತು, ಅನಂತರ ಅಲ್ಲಿನ ಚಲನೆಗಳನ್ನು ಬಳಸಿಕೊಂಡು ದಿವಂಗತ ಪ್ರ.ಶ್ರೀನರಸಿಂಹಾಚಾರ್ ಅವರ ಗೀತನಾಟಕ ‘ಹಂಸದಮಾಯಂತಿ’ ಯನ್ನು ರಂಗಕ್ಕೆ ಅಳವಡಿಸಿ ಆಗಷ್ಟೇ ಇಂಡಿಯನ್ ಪ್ರದರ್ಶನದಲ್ಲಿ ನಡೆಸಿದರು (ನಿದೇಶನ: ಬಿ.ಆರ್. ಬೆಂಕಂಪರ್ಮಿಂ ಎತಾಳ, ಸಂಗೀತ: ಕೆ.ಜಿ. ರಾಮರಾವ್). ಶ್ರೀ ಮಹಾಬಲ ಕಲ್ಪಿತ ಅವರಿಂದ ಯಾಕ್ಷಗಾನ ಮುಖಿವರ್ಣಕೆಯ ಕುರಿತು ವಿಶೇಷ ತರಗತಿಗಳೂ ನಡೆದವು. ಶ್ರೀ ನಟರಾಜ ಹೊನ್ನವಳಿಯವರ ನಿದೇಶನದಲ್ಲಿ ಒಂದು ನಾಟಕ ಪ್ರಯೋಗವನ್ನೊಳಗೊಂಡ ಅಭಿನಯ ಕಾರ್ಯಾಗಾರವು ಪ್ರಾರಂಭವಾಗಿದೆ. ಈ ನಡುವೆ, ಜುಲೈ ೧೫ ಮತ್ತು ಇರಂದು ಶ್ರೀ ಅಕ್ಷರ ಕೆ.ಎ ಅವರು ನಿದೇಶಿಸಿದ್ದ ಶ್ರೀ ಕಂಸ್ಕೆಶ್ವರ ಅವರು ಅಭಿನಯಿಸಿದ - ಗೌಪ್ಯಾಳಕ್ಷಣ ಅಧಿಗ್ರಾಹಿತ ಆಯ್ದ ಕವಿತೆಗಳನ್ನು ಆಧರಿಸಿದ ‘ನಾನು’ ಎಂಬ ಏಕವ್ಯಾಕ್ತಿ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮಗಳು ನಡೆದವು. ಹೊಸ ವಿದ್ಯಾರ್ಥಿಗಳು ಪ್ರದರ್ಶನ ನೋಡಿ ಚರ್ಚೆಯಲ್ಲಿ ಭಾಗವಹಿಸಿದರು. ಶ್ರೀ ವಿದೇಶ ಶಾಸ್ತ್ರಾಗಾರ ತಿರುಗಾಟದ ಹೊಸ ನಾಟಕ ‘ಸಕ್ಕರೆ ಗೊಂಬೆ’ ರಂಗತಾಲೀಮನ್ನು ನೋಡಿ ಚರ್ಚೆ ನಡೆಸಿದರು.

ನೀನಾಸಮ್ಮ ತಿರುಗಾಟ ರಿಎಂಟ್

ಈ ವರ್ಷದ ನಾಟಕಗಳು

೧. ಸಕ್ಕರೆ ಗೊಂಬೆ

ನಿದೇಶನ: ಅಕ್ಷರ ಕೆ.ಎ.

ಕಂಸ್ಕೆದ ಯುವ ಕಿರಾಚಿತ್ರ ಶಾಸ್ತ್ರಾಗಾರ ಅವರ ಹೊಸ ಕಂಸ್ಕೆದ ನಾಟಕ. ಸಮಾಕಾಲೀನ ಭಾರತದ ಕಾಲ್ಯಾನಿಕ ಉದ್ದೇಶುಗಳನ್ನು ಮತ್ತು ವರ್ಹಾರದ ವಿಧಿಗಳನ್ನು ಅಲ್ಲಿ ನಡೆಯುವ ಹಣದ ಪ್ರಯೋಜಿತ್ಯನ್ನು ವ್ಯವಹಾರದ ಅಲ್ಲೂ ಕಳೆತ್ತಿರುವ ಬಿಂಬಿಸುವ ಕೃತಿ. ಉದ್ದೇಶುವು ಪ್ರತಿಯಾದ ತಂದೆ ಮತ್ತು ಅವನ ಉತ್ತರಾಧಿಕಾರಿ ಮಗನ ನಡುವಿನ ಸಂಬಂಧ-ಸಮಸ್ಯೆಗಳನ್ನು ಚರ್ಚಿಸುವಂಧಿತು.

೨. ಜುಜುಬಿ ದೇವರ ಜುಗಾರಿಯಾಟ

ನಿದೇಶನ: ಸುರೋಶ ಆನಗಳ್ಯಿ

ಇತ್ತೀಂಚೆಗೆ ನೋಬೆಲ್ ಪ್ರಶಸ್ತಿ ಪಡೆದ ಇಟಲಿಯ ನಾಟಕಕಾರ ದಾರಿಯೋ ಪ್ರೋ ರಚಿಸಿದ ‘ಆಚ್ಯಾ ಏಂಜೆಲ್ ಡೋಂಟ್ ಹ್ಲೇ ಪಿನ್‌ಬಾಲ್’ ಎಂಬ ನಾಟಕದ ಕಂಸ್ಕೆದ ಅನುವಾದ. ಕಟುವಾದ ವ್ಯಂಗ್ಯದಿಂದ ಇವತ್ತಿನ ಸಮಾಜ – ಸರಕಾರ ಆಡಳಿತ ವ್ಯವಸ್ಥೆಯನ್ನು – ಅಧಿಕಾರಶಾಂಕಿಗಳನ್ನು ಲಿಮಿಟ್ ಸುವಿಧೆಯ ಪ್ರಹಸನ. ಕಂಸ್ಕೆದಕ್ಕೆ: ಕೆ.ಎ. ಗಣ್ಯಿ.

೩. ಕಂಬ್ಯ ಕಣಕಲೆ

ನಿದೇಶನ: ಚಿದಂಬರರಾವ್ ಜಂಬೆ

ರಬಿಂದ್ರನಾಥ ತಾಕೂರರ ಸುಪ್ರಸಿದ್ಧ ಕೃತಿ ‘ರಕ್ತ ಕರಬೀ’ ನಾಟಕದ ಕಂಸ್ಕೆದ ಅವಶೇಷದಲ್ಲಿ. ಕಾವ್ಯಮಾಯ ಭಾಷೆ ಮತ್ತು ಸಂಕೇತಾತ್ಮಕ ಪರಿಸರದಲ್ಲಿ ಸಂಭವಿಸುವ ಈ ನಾಟಕದ ಘಟನೆಗಳು ಚಿನ್ಹಿಸುತ್ತಿರುವುದನ್ನು ತೋಡಿಸುತ್ತಿರುವ ದೋರೆ ಮತ್ತು ಅಲ್ಲಿನ ಜನಗಳ ನಡುವೆ ನಡೆಯುವ ಸಂಘರ್ಷವನ್ನು ಬಿಂಬಿಸುವಂಧಿತು. ಕಂಸ್ಕೆದಕ್ಕೆ: ಕೆ.ಎ. ಸುಭೂತಿ.

ತಿರುಗಾಟದ ಪ್ರದರ್ಶನವನ್ನು ಏಷಣಿಸಲು ಬಯಸುವ ಸಂಸ್ಥೆಗಳು ಕೂಡಲೇ ನಮ್ಮೆನ್ನು ಸಂಪರ್ಕಿಸುತ್ತಿದ್ದು: ನೀನಾಸಮ್ಮ ತಿರುಗಾಟ, ಹೆಗ್ಲೋಡು, ಸಾಗರ, ಕನ್ನಡಿಕೆ ೫೨೨ ೯೦೨

ದೂರವಾಣಿ: ೦೮೦೭೨೬೬೫೫೪೪೫ / ಫ್ಲೋರ್: ೦೮೦೮೭೬೫೫೬೫೬೨೧೨೩

ಮಾತುಕೆ ೪೮

ನೀನಾಸವರ್ ಹೆಗ್ಡೆಯ (ಸಾಗರ) ಕನಾಟಿಕ ೫೨೨ ೪೧೯
ದೂರವಾಣಿ: ೦೮೦೭೬೬೫೫೪೪೪೪
ಶಾಸಗಿ ಪ್ರಸಾರದ ಶೈಲಿ ಮಾಸಿಕ ಸಂಪರ್ಕಪತ್ರ
(ಫೋನ್‌ವರ್‌ಮೇ-ಆಗಸ್ಟ್‌ನವೆಂಬರ್)

ಸಂಪಾದಕ: ಜಶವಂತ ಜಾಥವ್
ಸಹ ಸಂಪಾದಕ: ವೆಂಕಟರಮಣ ಇತಾಳಿ ಬಿ. ಆರ್.

ಎಷ್ಟಿಕ ವರ್ಗಣಣಿ: ಇಪ್ಪತ್ತೆಂದು ರೂಪಾಯಿ
ಅಕ್ಷರ ಚೋಡಣಿ: ಅಕ್ಷರ ಗೊಕ, ಹೆಗ್ಡೆಯ
ಮುದ್ರಣ: ಅಶ್ವಿನಿ ಗ್ರಾಫಿಕ್ಸ್, ಅರಳೇಪೇಟ್, ಬೆಂಗಳೂರು

ಆಗಸ್ಟ್ ಇಂದಿನ ಪ್ರಕಟಣೆ	ಪರ್ವ ಹದಿಮೂರು	ಸಂಚಿಕೆ ಮೂರು
೧. ನನ್ನ ಕನ್ನಡ ಜಗತ್ತು / ಕೆ.ಎಂ. ಸುಭೂತಿ	ಪುಟ ೨	
೨. ಪರಿಸರವಾದ: ಹಿನ್ನೆಲ್ಲೆಟ್-ಮುನ್ನೆಲ್ಲೆಟ್ / ರಾಮಚಂದ್ರ ಗುಹಾ ಅನುವಾದ: ಜಶವಂತ ಜಾಥವ್	ಪುಟ ೧೪	
೩. ನೀನಾಸವರ್ ವರದಿಗಳು ಮತ್ತು ಪ್ರಕಟಣೆಗಳು	ಪುಟ ೨೪	

MAATHUKATHE AUG. 1999 (YEAR 13 ISSUE 3)
NINASAM QUARTERLY NEWS LETTER
PUBLISHED EVERY FEB;MAY;AUG;NOV.
ANNUAL SUBSCRIPTION: Rs.25(TWENTY FIVE ONLY)
FOR PRIVATE CIRCULATION
NINASAM HEGGODU (SAGAR) KARNATAKA 577 417

ಅಕ್ಷರ ಪ್ರಕಾಶನ

ಹೆಗ್ಡೆಯ (ಸಾಗರ) ಕನಾಟಿಕ - ೫೨೨ ೪೧೯
ಕಾರ್ಷಿಕ ಪ್ರಕಟಣೆಗಳು

- | | |
|---|---------|
| ೧. ಮಾರ್ಚ್ ಮರದಲ್ಲಿ ಬಳೆಯ ಹಣ್ಣು
(ನಾಟಕ-ರಂಗಭೂಮಿ ಕುರಿತ ಬರಹಗಳು - ಅಕ್ಷರ ಕೆ.ಎಂ.) | ರೂ.೨೫ |
| ೨. ಅಮೃತ ಮತ್ತು ಗರುಡ
(ಡಾ. ಡಿ.ಆರ್. ನಾಗರಾಚ್ ಬರಹಗಳ ಮರುಮುದ್ರಣ) | ರೂ. ೬೫ |
| ೩. ಪ್ರತಿಭೆಯ ಒಂದು ಪ್ರಘಾಕ
(ಅಕ್ಷರ ಚಿಂತನ ಮಾಲೆ- ಶಿವ ವಿಶ್ವನಾಥನ್ ಬರಹಗಳು-ಅನು:ಅಕ್ಷರ ಕೆ.ಎಂ) ರೂ. ೫೦ | |
| ೪. ಬಿತ್ತಿಹ್ಯಮಾಲೆಯ ಕಥೆಗಳು
(ಅಕ್ಷರಚಿಂತನಮಾಲೆ-ಕೊಟ್ಟಾರತ್ತಿಲ್ಲಾ ಶಂಕರಣ್-ಅನು:ಬಿ.ಆರ್.ಎ.ಇ.ಹತಾಳ) ರೂ.೫೦ | |
| ೫. ಶತಮಾನದ ಕುಸುಮ
(ಡಾ. ಕುಸುಮಾ ಸೋರಬ ಕುರಿತ ಬರಹಗಳು-ಸಂ: ನಾಗೇಶ ಹೆಗಡೆ) | ರೂ. ೨೫ |
| ೬. ಹಾಸಿರು ಹಾದಿ
(ಯಲ್ಲಿಬ್ರೆಡ್ ರೆಡ್ ಆತ್ಮಕಥನ-ನಿರೋಪಕ್ಷ: ಸತೀಶ್ ಚಪ್ಪರಿಕೆ) | ರೂ. ೫೦ |
| ೭. ಅಲ್ಲಿಮಾತ್ರಭೂ ಮತ್ತು ಶೈವ ಪ್ರತಿಭೆ
(ಡಾ.ಡಿ.ಆರ್. ನಾಗರಾಚ್) | ರೂ. ೧೨೦ |
| ೮. ಹೋಲೆ... ಹೋಲೆ... ಬೆಳ್ಳಕ್ಕಿಮಾಲೆ
(ಕವನಗಳು-ಶಾ.ಬಾಲುರಾವ್) | ರೂ. ೫೦ |
| ೯. ಸಂಗೀತ ಸಂಘಾದ
(ಭಾಸ್ಕರ್ ಚಂದಾವಕರ್-ಅನು: ವೃದ್ದೇಹಿ) | ರೂ. ೧೦೦ |
| ೧೦. ಮಹಾತ್ಮೆ
(ನಾಟಕ / ಮುಕುಂದರಾವ್ - ಅನು: ಕೆ.ಎಂ. ಸುಭೂತಿ) | ರೂ. ೫೦ |
| ೧೧. ಒಂಟಿ ಧ್ವನಿ
(ಬರಹಗಳು - ಡಾ. ನಿ. ಮುರಾರಿ ಬಲ್ಕಾಳ) | ರೂ. ೧೨೦ |
| ೧೨. ಮೌನದ ಮಣಿ
(ಕವನಗಳು - ಎಸ್. ಮಂಜುನಾಥ್) | ರೂ. ೪೦ |